



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೫೬ Volume 156	ಬೆಂಗಳೂರು, ಸೋಮವಾರ, ೨೨, ಫೆಬ್ರವರಿ, ೨೦೨೧ (ಫಾಲ್ಗುಣ, ೦೩, ಶಕವರ್ಷ, ೧೯೪೨) BENGALURU, MONDAY, 22, FEBRUARY, 2021 (PHALGUNA, 03, SHAKAVARSHA, 1942)	ಸಂಚಿಕೆ ೨೨ Issue 22
-------------------------	---	-----------------------

ಭಾಗ ೨

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ
ಸಂಬಂಧಿಸಿದ ಅಧಿಸೂಚನೆಗಳು

**IN THE COURT OF CIVIL JUDGE & JMFC, CHINTAMANI, CHINTAMANI TALUK,
CHIKKABALLAPURA DISTRICT**

It is here by notified to the public that the following unclimed vehicles adre in the custody of Batlahalli police station, which are seized under various c. miss cases

sl no	Cmiss No	PF No	Vehicle Details	Chassis No	Engine No.
1.	36/2020	62(A)/2020	No KA 51 K 3976 BAJAJ DISCOVER	MD2DSDSZZNCJ47028	DSGBNJ29081
2.	39/2020	68/2020	NO TN 05 7697 HERO HONDA	01G21C14219	01G21M07192
3.	54/2020	101(A)2020	KA01 Y 3000 Pulser 150	DHGBLH01233	DHVBLH01822
4.	02/2012	02/2012	KA 51H 2526 HERO HONDA	MBLHA1DEE9HD20427	02G18E18E

Any person having rights to claim the above vehicles shall approach to Batlahalli Police Station with necessary Documents within 15 days from the date of this publication failing which the above vehicles will be confiscated to government.

Any claims received after the due Date will not be Entertained

Sd/-

Place:Chikkaballapura
CHINTAMANI, Date: 01-02.2021

**IN THE COURT OF CIVIL JUDGE & JMFC,
CHINTAMANI TALUK,
CHIKKABALLAPURA DISTRICT**

PR-147

IN THE COURT OF CJ & JMFC, CHINTAMANI, CHINTAMANI TALUK, CHIKKABALLAPURA DISTRICT

It is hereby notified to the public that the kencharlahalli police station chintamani taluk, chikkaballapura district have seized the following vehicle as unclaimed and such vehicle are lying in kencharlahalli police station as unclaimed so far hence the vehicle owner of the vehicle may put their claim within one month from the date of publication.

Sl no	Cmiss No	Vehicle Details	Chassis No	Engine No.
5.	54/2016	MARUTHI 800 CAR	219901	298185

Any person having rights to claim the above vehicles shall approach to Kencharlahalli Police Station with necessary Documents within 15 days from the date of this publication failing which the above vehicles will be confiscated to government.

Any claims received after the due Date will not be Entertained

Place:Chikkaballapura
Date:21.01.2021

Sd/-
**IN THE COURT OF CJ & JMFC, CHINTAMANI,
CHINTAMANI TALUK,
CHIKKABALLAPURA DISTRICT**

PR-148

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 475 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:02.12.2020

ಅಧಿಸೂಚನೆ

ಪ್ರಧಾನ ಮಂತ್ರಿಗಳ ಅತೀ ಸಣ್ಣ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು (PMFME) ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಮಟ್ಟದ ಉನ್ನತೀಕರಣ ಯೋಜನೆಯನ್ನು ಸಿದ್ಧಪಡಿಸಲು ಮೆ:DeCK ಸಂಸ್ಥೆಯ ಸೇವೆಯನ್ನು ರೂ.68,28,500/- (ಜಿ.ಎಸ್.ಟಿ ಪ್ರತ್ಯೇಕ)ಗಳ ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಕೃಷಿ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಕೃಷಿ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಕೆ.ಗಾಯಿತ್ರಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)(ಪು)

PR-149

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 478 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:18.08.2020

ಅಧಿಸೂಚನೆ

e-Office PMU ಅನ್ನು ಬಲಪಡಿಸಲು 02 ತಾಂತ್ರಿಕ ಸಂಪನ್ಮೂಲ ಸೇವೆಯನ್ನು ರೂ.40.70 ಲಕ್ಷಗಳ (inclusive of taxes) ವೆಚ್ಚದಲ್ಲಿ M/s.MRT Consulting Agency, Bangalore, ಇವರಿಂದ ಒಂದು ವರ್ಷದ ಅವಧಿಗೆ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-150**ಕರ್ನಾಟಕ ಸರ್ಕಾರ**

ಸಂಖ್ಯೆ:ಆಇ 479 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:18.08.2020

ಅಧಿಸೂಚನೆ

CeG ಯ Enterprise Service Bus (ESB) ಯೋಜನೆಗೆ M/s.Braintree Consulting, Bangalore ಇವರಿಂದ ಶ್ರೀ ಜಿ.ಎನ್.ನವೀನ್ (Technical Resource), ಇವರ ಸೇವೆಯನ್ನು ಒಂದು ವರ್ಷದ ಅವಧಿಗೆ ರೂ.10.86 ಲಕ್ಷಗಳ ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-151

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 480 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:19.08.2020

ಅಧಿಸೂಚನೆ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜಭವನದ ಕಟ್ಟಡಕ್ಕೆ ತಾತ್ಕಾಲಿಕವಾಗಿ ದೀಪಾಲಂಕಾರ ವ್ಯವಸ್ಥೆಯನ್ನು ರೂ.9.30 ಲಕ್ಷಗಳ ವೆಚ್ಚದಲ್ಲಿ ನೇರವಾಗಿ ಕೈಗೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-152

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 485 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:24.08.2020

ಅಧಿಸೂಚನೆ

ಶ್ರೀ ಅಶೋಕ್ ಗಸ್ತಿ, ಮಾನ್ಯ ರಾಜ್ಯ ಸಭಾ ಸದಸ್ಯರು, ಇವರಿಗೆ ರೂ.21,39,969.72ಗಳ ವೆಚ್ಚದಲ್ಲಿ Innova Crysta 2.4 Z package x, 7 Seater ವಾಹನವನ್ನು ಮೆಟರ್ನೋಟಾ ಕಿಲೋಸ್ಟರ್ ಮೋಟಾರ್ ಪ್ರೈ.ಲಿ., ಇವರಿಂದ ನೇರವಾಗಿ ಖರೀದಿಸಿ ಒದಗಿಸಲು ಕರ್ನಾಟಕ

ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-153

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 489 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:24.08.2020

ಅಧಿಸೂಚನೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್-ಪೂರ್ವ ವಿದ್ಯಾರ್ಥಿ ನಿಲಯಗಳು ಹಾಗೂ ಆಶ್ರಮ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಒದಗಿಸಲು ಹೊಲಿಗೆ ಸೇವೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಬೆಂಗಳೂರು, ಇವರಿಂದ ರೂ.1.82 ಕೋಟಿಗಳ ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-154

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 492 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:24.08.2020

ಅಧಿಸೂಚನೆ

ಖಜಾನೆ -2 ಯೋಜನೆಯ ಅಭಿವೃದ್ಧಿ ಕಾರ್ಯವು ಯಾವುದೇ ಅಡಚಣೆಯಿಲ್ಲದೆ ಸಾಗಲು ಹಾಗೂ ಅನುಷ್ಠಾನಗೊಳಿಸಲು ಈ ಕೆಳಕಂಡ ಸಮಾಲೋಚಕರ ಸೇವೆಯನ್ನು ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಖಜಾನೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

1. ಶ್ರೀ ಪಿ. ಅರುಣಕುಮಾರ್ ಶರ್ಮ, ಸಮಾಲೋಚಕರು, ಇವರ ಸೇವೆಯನ್ನು ದಿ:1.9.2020 ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಾರ್ಷಿಕ ಒಟ್ಟು ರೂ.9,00,000/- ಗಳ ವೆಚ್ಚದಲ್ಲಿ ಪಡೆಯಲು.
2. ಶ್ರೀಮತಿ ಶಶಿಕಲಾ ಇ.ಕೆ, ಕಚೇರಿ ಸಲಹೆಗಾರರು, ಇವರ ಸೇವೆಯನ್ನು ದಿ:1.10.2020 ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಾರ್ಷಿಕ ಒಟ್ಟು ರೂ.6,24,000/- ಗಳ ವೆಚ್ಚದಲ್ಲಿ ಪಡೆಯಲು.
3. ಶ್ರೀ ಎಂ. ಟಿ. ಪ್ರಕಾಶ್, ಬೆಂಬಲ ಸಿಬ್ಬಂದಿ, ಇವರ ಸೇವೆಯನ್ನು ದಿ:1.10.2020 ರಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಾರ್ಷಿಕ ಒಟ್ಟು ರೂ.2,16,000/- ಗಳ ವೆಚ್ಚದಲ್ಲಿ ಪಡೆಯಲು.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಖಜಾನೆ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-155

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 495 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:19.08.2020

ಅಧಿಸೂಚನೆ

ಆರ್ಥಿಕ ಇಲಾಖೆಯ ಬಂಡವಾಳ ಹೂಡಿಕೆ ಶಾಖೆಗೆ ಶ್ರೀ ವಸಂತ್ ಕುಮಾರ್, ನಿವೃತ್ತ ಉಪ ವ್ಯವಸ್ಥಾಪಕರು, ಕೆ.ಎಸ್.ಎಫ್.ಸಿ, ಇವರ ಸೇವೆಯನ್ನು ಮಾಸಿಕ ರೂ.90,000/- ಗಳ

ಸಮಾಲೋಚನಾ ಶುಲ್ಕದೊಂದಿಗೆ ದಿನಾಂಕ:01.09.2020 ರಿಂದ ಒಂದು ವರ್ಷದ ಅವಧಿಗೆ ಸಮಾಲೋಚಕರನ್ನಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಆರ್ಥಿಕ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-156

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 496 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:20.08.2020

ಅಧಿಸೂಚನೆ

PPP Project on implementation of Smart Meter, Scanner, Automatic Switches for Rural Drinking Water Supply Installations and Street Lights ಗೆ ಸಂಬಂಧಿಸಿದಂತೆ M/s.iDeCK ಸಂಸ್ಥೆಯ ಸೇವೆಯನ್ನು ರೂ.19.50 ಲಕ್ಷಗಳ ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-157

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 497 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:24.08.2020

ಅಧಿಸೂಚನೆ

ಮಾನ್ಯ ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಐಟಿ&ಬಿಟಿ, ವಿಜ್ಞಾನ & ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ & ಜೀವನೋಪಾಯ ಇಲಾಖೆ, ಇವರಿಗೆ ಮೆ:ಟಯೋಟಾ ಕಿರ್ಲೋಸ್ಕರ್ ಪ್ರೈ. ಲಿ., ಬೆಂಗಳೂರು, ಇವರಿಂದ ರೂ.21,39,969.72/- ಗಳ ವೆಚ್ಚದಲ್ಲಿ ಹೊಸ ಇನ್ನೋವಾ ಕ್ರಿಸ್ತಾ ವಾಹನವನ್ನು ಖರೀದಿಸಿ ಒದಗಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಲೋ.ಇ, ಆ.ಕೋ)

PR-158

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 498 ವೆಚ್ಚ-12/2020
(e-Office File)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ,
ಬೆಂಗಳೂರು, ದಿನಾಂಕ:25.11.2020

ಅಧಿಸೂಚನೆ

ಸರ್ಕಾರದ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಹಾಗೂ ಮಂಡಳಿಗಳು ಈ ಕೆಳಕಂಡ ಸೇವೆಗಳನ್ನು ಕರ್ನಾಟಕ ಸರ್ಕಾರದ ಅಂಗ ಸಂಸ್ಥೆಯಾದ ಮೆ:ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (KEONICS) ರವರಿಂದ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಒಂದು ವರ್ಷದ ಅವಧಿಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ - 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಕ್ರ. ಸಂ	ಕಿಯೋನಿಕ್ಸ್ ಸಂಸ್ಥೆಯಿಂದ ಪಡೆಯಬಹುದಾದ ಸೇವೆಗಳು	ಪ್ರತಿ ಸಂಗ್ರಹಣೆಯ ಗರಿಷ್ಠ ಮೊತ್ತ (ರೂ. ಕೋಟಿಗಳಲ್ಲಿ)
01	IT Software & IT Hardware, Networking and IT Services	1.00
02	Cloud/Keonics IT Enabled Services (KITES)	0.50

03	Project Development Service	1.00
04	Human Resources (Data Entry Operators and IT Manpower)	Not exceeding Rs.10.00 Cr. per annum per Procurement Entity

ಷರತ್ತುಗಳು:

(1) ಕಿಯೋನಿಕ್ಸ್ ಸಂಸ್ಥೆಯು ಮೇಲಿನ ಸೇವೆಗಳನ್ನು ತನ್ನ ಆಂತರಿಕ/ಸ್ವಂತ ಸಂಪನ್ಮೂಲಗಳಿಂದ ಒದಗಿಸದೇ ಬಾಹ್ಯ ಮೂಲಗಳಿಂದ ಪಡೆಯುವುದಾದಲ್ಲಿ, ಈ ಕೆಳಕಂಡ ವಿಧಾನಗಳನ್ನು ಕಡ್ಡಾಯವಾಗಿ ಅನುಸರಿಸಿ ಒದಗಿಸುವುದು.

(ಅ) ಕಿಯೋನಿಕ್ಸ್ ಸಂಸ್ಥೆಯು ಮೇಲಿನ ಸೇವೆಗಳನ್ನು ಒದಗಿಸುವಾಗ ಕೆ.ಟಿ.ಪಿ.ಪಿ.ಕಾಯ್ದೆ ಹಾಗೂ ನಿಯಮಗಳ ಅನ್ವಯ ಟೆಂಡರ್ ಪ್ರಕ್ರಿಯೆ ಕೈಗೊಂಡು ಎಲ್-1 ದರ ನೀಡುವ ಸಂಸ್ಥೆಯಿಂದ ಸೇವೆಗಳನ್ನು ಸಂಗ್ರಹಣಾ ಸಂಸ್ಥೆಗಳಿಗೆ ಒದಗಿಸಲು ಕ್ರಮವಹಿಸತಕ್ಕದ್ದು.

(ಆ) ಕೆ.ಟಿ.ಪಿ.ಪಿ ಕಾಯ್ದೆ ಮತ್ತು ನಿಯಮಗಳನ್ವಯ ನಿಗದಿತ ಟೆಂಡರ್ ಪ್ರಕ್ರಿಯೆ ಕೈಗೊಂಡು ಭಾಗವಹಿಸಿದ ಟೆಂಡರ್‌ದಾರರ ತಾಂತ್ರಿಕ ಅರ್ಹತೆಗಳನ್ನು ಪರಿಶೀಲಿಸಿ, ತಾಂತ್ರಿಕವಾಗಿ ಅರ್ಹವಾದ ಗುತ್ತಿಗೆದಾರರ ದರಗಳನ್ನು ಪರಿಶೀಲಿಸಿ, ನಿಯಮಾನುಸಾರ ದರ ಸಂಧಾನ ನಡೆಸಿ, ನಿಗದಿತ ಅವಧಿಗೆ ಗುತ್ತಿಗೆದಾರರ ಮಾನ್ಯತಾ ಪಟ್ಟಿ (Empanelled list)/ಸೇವೆವಾರು ದರ ಒಪ್ಪಂದ (Rate Contract) ಮಾಡಿಕೊಳ್ಳುವುದು ಹಾಗೂ ಅದರ ಅನುಸಾರ ಸಂಗ್ರಹಣಾ ಸಂಸ್ಥೆಗಳ ಬೇಡಿಕೆ ಮೇರೆಗೆ ವಿನಾಯಿತಿ ನೀಡಿದ ಗರಿಷ್ಠ ಮೊತ್ತಕ್ಕೆ ಒಳಪಟ್ಟು ಸೇವೆಗಳನ್ನು ಒದಗಿಸುವುದು.

(2) ಕಿಯೋನಿಕ್ಸ್ ಸಂಸ್ಥೆಯಿಂದ ಒದಗಿಸುವ ಮಾನವ ಸಂಪನ್ಮೂಲಕ್ಕೆ ಗರಿಷ್ಠ ಶೇ.5 ರಷ್ಟು ಸೇವಾ ಶುಲ್ಕವನ್ನು ಮಾತ್ರ ಸಂಗ್ರಹಣಾ ಸಂಸ್ಥೆಗಳಿಂದ ಪಡೆಯತಕ್ಕದ್ದು.

(3) 2019-20ನೇ ಸಾಲಿನಲ್ಲಿ ನೀಡಿದ ವಿನಾಯಿತಿಯಡಿ ಕಿಯೋನಿಕ್ಸ್ ಸಂಸ್ಥೆಯಿಂದ ಒದಗಿಸಿದ ಎಲ್ಲಾ ಸೇವೆಗಳ ಕುರಿತು ಸೇವೆ/ಸಾಮಗ್ರಿಗಳ ಒಟ್ಟು ಮೊತ್ತ ಹಾಗೂ ಪಡೆಯಲಾದ ಸೇವಾ ಶುಲ್ಕ ಕುರಿತಾದ ಸಂಸ್ಥೆವಾರು ಸಮಗ್ರ ವಿವರಗಳನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕದಿಂದ 03 ತಿಂಗಳೊಳಗಾಗಿ ಆರ್ಥಿಕ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

(4) ಪ್ರಸಕ್ತ ನೀಡಿರುವ ವಿನಾಯಿತಿಯಡಿ ಒದಗಿಸಲಾಗುವ ಎಲ್ಲಾ ಸೇವೆಗಳ ಕುರಿತು ಸೇವೆ/ಸಾಮಗ್ರಿಗಳ ಒಟ್ಟು ಮೊತ್ತ ಹಾಗೂ ಪಡೆಯಲಾದ ಸೇವಾ ಶುಲ್ಕ ಕುರಿತಾದ ಸಂಸ್ಥೆವಾರು ಸಮಗ್ರ ವಿವರಗಳನ್ನು ವಿನಾಯಿತಿ ಅವಧಿ ಮುಗಿದ 01 ತಿಂಗಳೊಳಗಾಗಿ ಆರ್ಥಿಕ ಇಲಾಖೆಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

(5) ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಸಂಸ್ಥೆಗಳು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಕೆ.ಗಾಯಿತ್ರಿ)

ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)(ಪ್ರ)

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 504 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:24.08.2020

ಅಧಿಸೂಚನೆ

ಇ-ಆಡಳಿತ ಇಲಾಖೆಗೆ ಅವಶ್ಯಕವಿರುವ ಆಡಿಯೋ ಕಾನ್ಫರೆನ್ಸ್ (Audio Conference) ಸೇವೆಯನ್ನು M/s.Telebu ಸಂಸ್ಥೆಯಿಂದ ಮೂರು ತಿಂಗಳ ಅವಧಿಗೆ ರೂ.49,38,300/- (inclusive of taxes) ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-160**ಕರ್ನಾಟಕ ಸರ್ಕಾರ**

ಸಂಖ್ಯೆ:ಆಇ 508 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:21.08.2020

ಅಧಿಸೂಚನೆ

ಇ-ಆಡಳಿತ ಇಲಾಖೆಗೆ ಅವಶ್ಯಕವಿರುವ ಒಂದು ವಿಡಿಯೋಗ್ರಾಫರ್ ಮತ್ತು ಒಂದು ಗ್ರಾಫಿಕ್ ಡಿಸೈನರ್ ಸೇವೆಯನ್ನು ಒಂದು ವರ್ಷದ ಅವಧಿಗೆ M/s.Brain Tree Consulting, ಸಂಸ್ಥೆಯಿಂದ ರೂ.10.21 ಲಕ್ಷಗಳ (inclusive of taxes) ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-161

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 509 ವೆಚ್ಚ-12/2020
(ಇ-ಆಫೀಸ್ ಕಡತ)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:21.08.2020

ಅಧಿಸೂಚನೆ

ಇ-ಆಡಳಿತ ಇಲಾಖೆಯ Web Portal Project ಗೆ ಅವಶ್ಯಕವಿರುವ PHP developer (1 no) ಸೇವೆಯನ್ನು ಒಂದು ವರ್ಷದ ಅವಧಿಗೆ M/s.Brain Tree Consulting, ಸಂಸ್ಥೆಯಿಂದ ರೂ.7.14 ಲಕ್ಷಗಳ (inclusive of taxes) ವೆಚ್ಚದಲ್ಲಿ ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-162

ಕರ್ನಾಟಕ ಸರ್ಕಾರ

ಸಂ:ಆಇ 547 ವೆಚ್ಚ-12/2020
(e-Office File)

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ
ಬೆಂಗಳೂರು, ದಿನಾಂಕ:03.10.2020

ಅಧಿಸೂಚನೆ

MSIL ಸಂಸ್ಥೆಯಿಂದ ಉತ್ಪಾದಿಸಿ ಸರಬರಾಜು ಮಾಡುವ Solar Water Heater and Solar Lighting ಉತ್ಪನ್ನಗಳನ್ನು ರಾಜ್ಯದ ವಿವಿಧ ಇಲಾಖೆಗಳು, ನಿಗಮ, ಮಂಡಳಿಗಳು, ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಒಂದು ವರ್ಷದ ಅವಧಿಗೆ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ - 1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸಂಗ್ರಹಣಾ ಸಂಸ್ಥೆಗಳಿಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಸಾಮಗ್ರಿ/ಸೇವೆಯನ್ನು ಸಮಂಜಸ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಸಂಸ್ಥೆಗಳು ದೃಢಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ
ಮತ್ತು ಅವರ ಹೆಸರಿನಲ್ಲಿ

(ಶ್ರೀಕೃಷ್ಣ ಎನ್.ಬುಗಟ್ಯಾಗೋಳ)
ವಿಶೇಷಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಲೋ.ಆ.ಕೋ)

PR-163

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

ನಂ: ಚು(2)ಎ.ಪಿ.ಎಂ.ಸಿ/04/2020

ದಿನಾಂಕ: 19.02.2021

-: ಅಧಿಸೂಚನೆ :-

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ಅಧಿನಿಯಮ 1966 ರ ಉಪಬಂಧಗಳ ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ) ನಿಯಮಗಳು 1968ರ ನಿಯಮ 7 ರ ಮೇರೆಗೆ ಈ ಕಾರ್ಯಾಲಯದ ಚುನಾವಣಾ ನೋಟೀಸು ಸಂಖ್ಯೆ: ಚು(2)ಎ.ಪಿ.ಎಂ.ಸಿ/04/2020, ದಿನಾಂಕ: 18.01.2021 ರಂತೆ ನಿಗದಿಪಡಿಸಿದ ಚುನಾವಣಾ ವೇಳಾಪಟ್ಟಿ ಪ್ರಕಾರ ಹಾಗೂ ಸರ್ಕಾರದ ಪತ್ರ ಸಂಖ್ಯೆ: ಕೃಮಾಇ/84/ಚುನಾವಣೆ/2017, ದಿನಾಂಕ: 25.09.2020 ರ ಪತ್ರದ ನಿರ್ದೇಶನದಂತೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೃಷಿ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರದಿಂದ ತೆರವಾಗಿರುವ ಸದಸ್ಯ ಸ್ಥಾನದ ಉಪಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ. ಪ್ರಯುಕ್ತ ಅಧಿನಿಯಮ 14 ಮತ್ತು 37 ರ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಗಳು 1968ರ ಪ್ರಕಾರ ಚುನಾವಣೆಯ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಆದ್ದರಿಂದ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966ರ ಕಲಂ 27ರ ಮೇರೆಗೆ ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ಆದ ನಾನು ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ಕೃಷಿ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರದ ಉಪಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಕಂಡಂತೆ ಪ್ರಕಟಿಸಿರುತ್ತೇನೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹೆಸರು: ಶಿವಮೊಗ್ಗ

ಕ್ರ. ಸಂ	ಚುನಾವಣಾ ಕ್ಷೇತ್ರದ ಹೆಸರು	ಮೀಸಲಾತಿ ಪ್ರವರ್ಗ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ (ಶ್ರೀಮತಿ/ ಶ್ರೀ)	ಷರಾ
1	2	3	4	5
1	ಮಾರುಕಟ್ಟೆ ಪ್ರದೇಶದೊಳಗೆ ಅಧಿಸೂಚಿತ ಕೃಷಿ ಉತ್ಪನ್ನದ ವ್ಯವಹಾರ ನಡೆಸುವ ಕೃಷಿ ಸಹಕಾರ ಸಂಸ್ಕರಣ ಸಂಘಗಳ ಕ್ಷೇತ್ರ	ಸಾಮಾನ್ಯ	ಮೋಹನ್ ಬಿನ್ ಈರಪ್ಪಗೌಡ ನಿಸರ್ಗ, ರೇಣುಕಾಂಬ ಬಡಾವಣೆ, ಕಾಶಿಪುರ ಮುಖ್ಯ ರಸ್ತೆ, ವಿಸೋಬನಗರ, ಶಿವಮೊಗ್ಗ	

ಕೆ.ಬಿ.ಶಿವಕುಮಾರ್

ಜಿಲ್ಲಾಧಿಕಾರಿ

ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ

PR-164

**IN THE COURT OF III METROPOLITAN MAGISTRATE TRAFFIC COURT
BANGALORE CITY**

It hereby notified to the public that the PEENYA Traffic Police Station, Bangalore City, have seized the following vehicles as unclaimed and such vehicles are lying in the police station as unclaimed so far hence the owners of the vehicles may put their claim within one month from the date of publication.

List of the seized vehicles are PEENYA Traffic Police Station, Bangalore City. Which were have been seized of with PF No :11/2020 & NCR no:05/2020

NCR NO 05/2020, PF NO 11/2020

Sl.no	Vehicle no	Vehicle Type	Chassis no	Engine no
1	KA05U1648	Honda Activa		JF08E0207620
2	KA04EP3205	BAJAJ PULSER	MD2DHDHZZMCL 74293	DHG BML 11369
3	KA53R8359	BAJAJ PULSAR 220 DTS I	MD2DHDKZZTCC58710	DKGBTC58085
4	KA52E9000		MD2DDDZZZRWD03924	DUMBRD15540
5	KA13L3733 (fake)	BAJAJ PULSER	DHVBKE68457	DHGBKE68411
6	KA04EN9638	HERO HONDA KARIZMA	06A70C 01701	06A70M01581
7	KA51EE7715 (KA02HJ9455)	SUZUKI ACCESS	MB8CF4CAHA8205541	F486440589
8	KA04HE0402	HONDA ACTIVA	ME4JC446GA8359604	JC44E0803474
9	KA04JH0070	HONDA ACTIVA 3G	ME4JF505KGT865987	JF50ET3866017
10	KA03EP5438	TVS VICTOR	MD625AF1161H31003	0F1H61543289
11	KA02EE3884	HONDA ACTIVA	ME4JF085A28037202	JF08E0037523
12	KA41V2052	HONDA ACTIVA SCV 110B	ME4JC448BC8802609	JC44E1913645
13	KA01EQ5880	YAMAHA FAZER	ME145S027A2015100	45S2015664
14	KA51EL7667	HERO SPLENDOR PRO SELF	MBLHA10BFEHJ95311	HA10EREHJ09685
15	KA04EU6527	TVS APACHE	MD634KE4572F0389	0E4F72002936

16	KA04JN5452	HONDA CB125 SHINE SP	ME4JC735LHT101086	JC73ET1243788
17	KA04HX7732 (NO NUMBER)	PASSION PRO CAST SELF	MBLHA10BLEGM01285	HA10ETEGM15764
18	KA01EH4553	BAJAJ PULSAR 150 ES	MD2DHDHZZPCG46621	DHGBPG86256
19	KA41W5091 (KA53EE1059)	BAJAJ -PULSAR 135LS	MD2A17CZ0DWH39812	JEZWDH64740
20	KA02HR1244	HONDA ACTIVA	ME4JC448DC7322314	JC44E5322421
21	KA04JC7642	HONDA ...-HONDA SHINE	ME4JC361G68010157	JC36E0030183
22	KA01EJ0332	-BAJAJ DISCOVER	MD2DSJNZZPCM73672	JNGBPM86888
23	KA53EA6823	TVS APACHE RTR 160	MD634KE45C2D75217	0E4DC2361363
24	TN20AF6238	BAJAJ DISCOVER	MD2DSDSZZPCC28953	DSGBPC23068
25	KA05EY3545	BAJAJ AUTO LIMITED	DSVBME45201	DSGBME45064
26	KA52H5631	TVS STAR CITY 110 ES MG	MD625NF17A1H62319	AF1HA1295453
27	KA05HW3274	HONDA ACTIVA SCV110B	ME4JC447LC8301424	JC44E2412521
28	KA41H3976	H H SPLENDOR	06JACF20530	06JACE20580
29	KA03ET8623	HERO HONDA	05J16F17811	05J15E17353
30	KA27K7570	H H SPLENDOR	05B16C28560	05B15M27013
31	KA51EX9068	BAJAJ AUTO LTD-CT 100	MD2A18AYXHW10229	DUYWHM21351
32	KA02EU3149	TVS SCOOTY PEP	MD626BG 3962A 64758	0G3A 62063300
33	KA06Y4260	HERO SUPER SPLENDER	07CACF20371	07CACE20267
34	KA41L8229	SUZUKI ZEUS	MB8NF4BC498173189	F479273676
35	KA04EP7011	BAJAJ PULSAR 150 DTSI	MD2DHDHZZMCL65546	DHG BML 03065
36	MH14AJ1810	TVS SUZUKI LIMITED	MD624FE 1742C018	0EK1C42061090
37	KA12E6758	TVS SUZUKI SAMURAI	7901F220912	7901M267390
38	KA02EN7750	HERO HONDA LIMITED	04 K 16 C 01783	04 K 15 M 01755
39	KA03EL4059	TVS SUZUKI LIMITED	MD625AF14312N81767	0F1N31069638
40	KA02EU77	HONDA M/C & SC . I. PVT LTD	ME4JF082L 58047913	JF08E 8226731
41	KA04ES3443	BAJAJ PLATINA	MD2DDDZZZNWH 87854	DUM BNH 41044
42	KA04V7468	KINETIC HONDA	K1F QH 031111	K1E QH 031775
43	KA02EM7094	BAJAJ AUTO LIMITED	DUFBLD 66304	DUMBLD 09748

44	KA05EX4803	TVS SCOOTY PEP DLX	MD626AG1652F98257	0G1F52188341
45	KA05HL3311	PULSAR 150 UG4	MD2DHDHZZSCG22641	DHGBSG14073
46	KA02EK716	TVS XL	MD621AD1531K 05965	0D1K31000259
47	KA01R7139	TVS SUZUKI LIMITED	7004F621146	7004M671748
48	KA04EG8269	BAJAJ PULSER	DJVBVCZ2656	DJGBJC12339
49	KA02U3492	TVS SUZUKI LTD-SAMURAI	7702F-772105	7702M-817951
50	KA36J1802	H H SPLENDOR		99G17M02217
51	KA03EM1285	TVS VICTOR	MD625AF1141A42564	0F1A41122884
52	KA04HL7046	BAJAJ -DISCOVER 100CC ES	MD2A14AZ0CWD09245	JBZWCD59519
53	KA06X8205	H H SPLENDOR	06K16F13947	06K15E06649
54	KA02EW3413	HERO HONDA MOTOR	06H16F 19605	06H15E 16041
55	KA09J7161	TVS SUZUKI LTD	7311F385960	7311M420390
56	KA03EC943	TVS SUZUKI LIMITED	K01AF-533161	K01AM-525873
57	KA04EM1403	BAJAJ PULSAR 150 DTSI	DHV BMD 01644	DHG BMD 00311
58	KA02EX8567	BAJAJ PULSAR 150	MD2DHDHZZNCK 92466	DHG BMD 30745
59	KA52L5780	BAJAJ AUTO LTD	MD2A18AZ5GWL04164	DUZWGL55104
60	KA02K3096	SUZUKI SAMURAI	8309F376334	8309M 406708
61	KA02EL4201	TVS MOTOR COMPANY	MD621BD 1X 41C 48773	0D1C 41108776
62	KA02EH2436	KINETIC MOTORS CO.LTD.	NIF UL 293931	NIE UL 290761
63	KA04HF2755	TVS WEGO	MD626AG45B1A88090	0G4AB1091038
64	KA04EQ8497	TVS SUZUKI LIMITED	MD625KF5161F49388	AF5F61489113
65	KA02ET6861	BAJAJ DISCOVER	DSCBMG 19421	DSGBMG 11758
66	KA03EK4178	BAJAJ PULSER	DHV BKE 4522	DHG BKE 44677
67	KA05AC2985	TVS MOTOR Autorikshaw	MD6M14LK1A4L09061	0K4LA1020180
68	KA02C640	BAJAJ Aotorikshaw	24F BKL 91082	AEMBKL 05689
69	KA027479	BAJAJ AUTORICKSHAW	24F94E57688	24M94E57442

BANGALORE CITY
Date : 22-02-2021

IN THE COURT OF III METROPOLITAN
MAGISTRATE TRAFFIC COURT
BANGALORE CITY

PR-165

ಕರ್ನಾಟಕ ಸರ್ಕಾರ	
ಲೋಕೋಪಯೋಗಿ ಇಲಾಖೆ	
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ	
ಕರ್ನಾಟಕ ಹೆದ್ದಾರಿ ಕಾಯ್ದೆ 1964 ರ ಕಲಂ 15 ರ ಅಡಿ ಅಧಿಸೂಚನೆ (ಭಾಗ - 01)	
ಗ್ರಾಮತಾಣ ಸ್ವತ್ತುಗಳು	
ಸಂಖ್ಯೆ : ಲೋಇ 77 ಇಎಪಿ 2019. ಬೆಂಗಳೂರು	ದಿನಾಂಕ: 20-02-2021
<p>ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ. ಉದ್ದದ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ಲೋಇ 71 ಇಎಪಿ 2017, ಬೆಂಗಳೂರು ದಿ:18.09.2017 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸರ್ಕಾರದ ಪ್ರಕಟಣೆ ಸಂಖ್ಯೆ:ಲೋಇ 05 ಇಎಪಿ 2019 ದಿ:14.01.2019 ರಲ್ಲಿ ಬೆಂಗಳೂರು ಸುತ್ತಮುತ್ತಲಿನ 4 ರಸ್ತೆಗಳನ್ನು 4 ಪಥಗಳ ರಸ್ತೆಗಳನ್ನಾಗಿ ಅಭಿವೃದ್ಧಿಗೊಳಿಸಲು ಉದ್ದೇಶಿಸಿರುವುದರಿಂದ ರಸ್ತೆ ಅಗಲೀಕರಣಗೊಳಿಸಲು ಹಾಗೂ ಸಿಗ್ನಲ್ ಮುಕ್ತ ಜಂಕ್ಷನ್ ಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಅಭಿವೃದ್ಧಿಗೊಳಿಸಲು ಗ್ರೇಡ್ ಸೆಪರೇಟರ್ ಗಳನ್ನು ನಿರ್ಮಿಸುವ ಬಗ್ಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲು ಮುಖ್ಯ ಅಭಿಯಂತರರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರನ್ನು ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಕಲಂ 4 ರ ಅಡಿ ತಾತ್ಕಾಲಿಕವಾಗಿ "ಹೆದ್ದಾರಿ ಪ್ರಾಧಿಕಾರಿ (ಹೈವೇ ಅಥಾರಿಟಿ)" ಯನ್ನಾಗಿ ನೇಮಿಸಲಾಗಿರುತ್ತದೆ.</p>	
<p>ಪ್ರಸ್ತುತ ಲೋಕೋಪಯೋಗಿ ಇಲಾಖೆ, ಬೆಂಗಳೂರು ವಿಭಾಗ ಇವರ ವ್ಯಾಪ್ತಿಯಲ್ಲಿನ ಬೆಂಗಳೂರು ಪೂರ್ವ, ಯಲಹಂಕ ಹಾಗೂ ದೇವನಹಳ್ಳಿ ತಾಲ್ಲೂಕುಗಳ ಮೂಲಕ ಹಾದು ಹೋಗುತ್ತಿರುವ ರಾಜ್ಯ ಹೆದ್ದಾರಿ 104 ಹಾಗೂ ಜಿಲ್ಲಾ ಮುಖ್ಯ ರಸ್ತೆ ಎಂಬ ವರ್ಗೀಕರಣದಲ್ಲಿರುವ ರಸ್ತೆಯನ್ನು ಸರಪಳಿ (ಚೈನೇಜ್) ಕಿ.ಮೀ. 0.00 ರಿಂದ ಕಿ.ಮೀ. 21.50 ವರೆಗಿನ ರಾಷ್ಟ್ರೀಯ ಹೆದ್ದಾರಿ 04 ರಿಂದ ಬೂದಿಗೆರೆ ಮಾರ್ಗವಾಗಿ ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥವನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಮತ್ತು ಕಾಮಗಾರಿ ಪೂರ್ಣಗೊಂಡ ನಂತರ ಲೋಕೋಪಯೋಗಿ ಇಲಾಖೆಗೆ ನಿರ್ವಹಣೆ ಮಾಡಲು ಹಸ್ತಾಂತರಿಸಲು ಉದ್ದೇಶಿಸಲಾಗಿರುವುದರಿಂದ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ರವರು ಕರ್ನಾಟಕ ಹೆದ್ದಾರಿ ಕಾಯ್ದೆ 1964 ರ ಕಲಂ 15 ರ ಮೇರೆಗೆ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ರಸ್ತೆಯ ಭಾಗದ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಕಲಂ 14 & ಕಲಂ 16 ಅಡಿಯಲ್ಲಿ ಈ ಕೆಳಕಂಡ ಗ್ರಾಮತಾಣ ಸ್ವತ್ತುಗಳ ಜಾಗದಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಮುಖ್ಯ ಅಭಿಯಂತರರ (ರಾಜ್ಯ ಹೆದ್ದಾರಿ ಪ್ರಾಧಿಕಾರ)ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.</p>	

2	113/2ಬಿ	ವಾಸದ ಮನೆ	4+5 30	RHS	ಎನ್ ಶ್ಯಾಮಣ್ಣ ಬಿನ್ ನಂಜುಂಡ ಪ್ಪ	24	24	ಮನೆ ಉಳಿದ ಭಾಗ	ರಸ್ತೆ	ರಾಮಣ್ಣನವರ ಮನೆ	ರಾಜಣ್ಣನವರ ಮನೆ	3 ತೆಂಗು 1 ಮಾವು 2 ಕಾಡುಗಿಡ	-	ಮನೆ	-
3	4/27	ವಾಸದ ಮನೆ	4+4 80	RHS	ಎಂ ಎನ್ ಮಹದೇವ ಗೌಡ ಬಿನ್ ನಂಜಪ್ಪ	17.91	17.91	ವಾಸದ ಮನೆ	ರಸ್ತೆ	ರಸ್ತೆ	ಜರ್ನಾಧನ್‌ರ ವರ ಮನೆ	-	-	ಮನೆ	-
4	6/2ಎ	ಮನೆ ಕಾಂಪೌಂಡ್	4+5 60	RHS	ರಾಮಣ್ಣ ಬಿನ್ ದೊಡ್ಡನಾಗ ಪ್ಪ	414.8	38.00	ರಾಮಪ್ಪನವರ ಮನೆ	ರಸ್ತೆ	ರಾಮಪ್ಪನವರ ಮನೆ	ಸೋಮಣ್ಣನವರ ಮನೆ	-	-	ಮನೆ ಕಾಂಪೌಂಡ್	-
5	113/2ಎ	ವಾಸದ ಮನೆ	4+4 70	RHS	ಜನಾರ್ದನ್ ಗೌಡ ಬಿನ್ ಕೃಷ್ಣಪ್ಪ ಗೌಡ	27.09	27.09	ವಾಸದ ಮನೆ	ರಸ್ತೆ	ಮಹದೇವಪ್ಪ ರವರ ಮನೆ	ರಸ್ತೆ	1 ಬಾದಾ ಮಿಗಿಡ	-	ಮನೆ	-
6	-	ವಾಸದ ಮನೆ	4+5 80	LHS	ಕೆ ಎಂ ಆಂಜನಪ್ಪ	34.95	21.00	ರಸ್ತೆ	ಉಳಿದ ಭಾಗ	ರಾಮಣ್ಣನವರ ಮನೆ	ರಸ್ತೆ	2 ತೆಂಗು	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
7	-	ವಾಸದ ಮನೆ	4+5 90	RHS	ಎಂ ಎನ್ ಬಸಂತ್ ಗೌಡ	226.69	13.92	ರಸ್ತೆ	ಉಳಿದ ಭಾಗ	ಓಪ್ಪೋ ಶಾಪ್	ರಸ್ತೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ

8	-	ವಾಸದ ಮನೆ	4+6 00	RHS	ಆಂಜಿನಮ್ಮ ಕೋಂ ರಾಮಣ್ಣ	28.3 6	28.36	ರಸ್ತೆ	ಉಳಿದ ಭಾಗ	ರಸ್ತೆ	ಜಯರಾಮ್‌ಗೆ ಸಾಡರ ಮನೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
9	-	ವಾಸದ ಮನೆ	4+6 20	RHS	ಜಯರಾವ ನ್ ಗೌಡ ಬಿನ್ ನಂಜಪ್ಪ	72	72	ರಸ್ತೆ	ಉಳಿದ ಭಾಗ	ಆರ್.ಜಿ. ಟೆಕ್ನಿಕ್ಸ್ ಮನೆ	ಎಸ್.ಎಲ್.ಎ ನ್ ಎಲೆಕ್ಟ್ರಾನಿಕ್ಸ್	4 ತೆಂಗು 1 ಸೀತಾ ಫಲ	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
10	-	ವಾಸದ ಮನೆ	4+6 30	LHS	ಕೆಂಪಣ್ಣ ಮುನಿಸ್ವಾಮಿ ಪ್ಪ	18.4 4	3.2	ರಸ್ತೆ	ಉಳಿದ ಭಾಗ	ರಸ್ತೆ	ಮುನಿಗೌಡರ ಮನೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
11	-	ವಾಸದ ಮನೆ	4+6 40	LHS	ಮಂಜುನಾ ಥ್ ಭಾಗ್ಯಮ್ಮ	34.0 4	1.1	ರಸ್ತೆ	ಉಳಿದ ಭಾಗ	ರಾಜಣ್ಣರವರ ಷೆಡ್	ರಸ್ತೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
12	-	ವಾಸದ ಮನೆ	4+6 50	RHS	ಮುನಿಗೌಡ	53.6 7	17.07	ರಸ್ತೆ	ಉಳಿದ ಭಾಗ	ಖಾಲಿ ಜಾಗ	ಜಮೀನು	3 ತೆಂಗು 1 ಮಾವು 2 ಕಾಡುಗಿ ಡ	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
					ಒಟ್ಟು	990. 1	265.43								

ಗ್ರಾಮ: ಬೂದಿಗರೆ		ಹೋಬಳಿ: ಚಿನ್ನರಾಯಪಟ್ಟಣ							ತಾಲ್ಲೂಕು: ದೇವನಹಳ್ಳಿ			ಜಿಲ್ಲೆ: ಬೆಂಗಳೂರು ಗ್ರಾಮಾಂತರ			
1	99	ಕಾಂಪೌಂಡ್ ಮನೆ	10+080	Both side	ಕೃಷ್ಣಪ್ಪ ಬಿನ್ ಮುನಿಯಪ್ಪ	78.59	72.59	ರಸ್ತೆ	ರಾಜಮ್ಮರವರ ಮನೆ	ಜಮೀನು	ರಸ್ತೆ	-	-	ಕಾಂಪೌಂಡ್	-
2	-	ಕಾಂಪೌಂಡ್ ಮನೆ	10+150	LHS	ರಾಜಮ್ಮ ಕೋಂ ಎಸ್ ಎಸ್ ನಾಯರ್	119	90.00	ರಸ್ತೆ	ರಾಜಮ್ಮರವರ ಮನೆ	ರಸ್ತೆ	ಜಮೀನು	-	-	ಕಾಂಪೌಂಡ್	ಸಕ್ರಮೀಕರಣಕ್ಕೆ ಬಾಕಿ ಇದೆ
3	150300201300101000	ವಾಸದ ಮನೆ	10+830	LHS	ರಾಜಮ್ಮ ಕೋಂ ಅಣ್ಣಪ್ಪ	131	91.00	ರಸ್ತೆ	ಚಿನ್ನಮ್ಮನ ಮನೆ	ರಸ್ತೆ	ಜಮೀನು	-	-	ಮನೆ	-
4	-	ವಾಸದ ಮನೆ	10+975	LHS	ಚಿನ್ನಮ್ಮ ಕೋಂ ವೆಂಕಟೇಶಪ್ಪ	66	96.00	ರಾಜಮ್ಮನ ಮನೆ	ಮಂಜುನಾಥ್ ರವರ ಮನೆ	ರಸ್ತೆ	ಜಮೀನು	-	-	ಮನೆ	ಸಕ್ರಮೀಕರಣಕ್ಕೆ ಬಾಕಿ ಇದೆ
5	150300201300101360	ವಾಸದ ಮನೆ	10+975	LHS	ಎನ್ ಮಂಜುನಾಥ್ ಬಿನ್ ನಂಜುಡಪ್ಪ	96	96.00	ಚಿನ್ನಮ್ಮನ ಮನೆ	ಗೌರಮ್ಮನ ಮನೆ	ರಸ್ತೆ	ಜಮೀನು	-	-	ಮನೆ	-
6	150300201300101361	ವಾಸದ ಮನೆ	10+975	LHS	ಗೌರಮ್ಮ ಕೋಂ ಗುರಪ್ಪ	91	19.00	ಚಿನ್ನಮ್ಮನ ಮನೆ	ಮಂಜುನಾಥ್ ರವರ ಮನೆ	ರಸ್ತೆ	ಜಮೀನು	-	-	ಮನೆ	-

7	-	ವಾಸದ ಮನೆ	10+ 975	RHS	ನಂಜಮ್ಮ	96	96.00	ರಸ್ತೆ	ಜಮೀನು	ರಸ್ತೆ	ಜಮೀನು	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
8	225	ವಾಸದ ಮನೆ	10+ 975	RHS	ಅಂಜನಿಯಮ್ಮ	91	19.00	ಜಮೀನು	ತಮ್ಮಣ್ಣನ ಜಾಗ	ರಸ್ತೆ	ಜಮೀನು	-	-	ಮನೆ	-
					ಒಟ್ಟು	768.59	579.59								
ಗ್ರಾಮ: ಸಿಂಗನಹಳ್ಳಿ		ಹೋಬಳಿ: ಜಾಲ				ತಾಲ್ಲೂಕು: ಯಲಹಂಕ				ಜಿಲ್ಲೆ: ಬೆಂಗಳೂರು ನಗರ					
1	112	ವಾಸದ ಮನೆ	14+ 600	RHS	ದೊಡ್ಡವೀರಪ್ಪ ಬಿನ್ ಪಿಲ್ಲಪ್ಪ	23	5.75	ರಸ್ತೆ	ಉಳಿದ ಭಾಗ	ಜಿ.ಪಿ.ರಸ್ತೆ	ನಾಗರತ್ನಮ್ಮನ ಮನೆ	-	-	ಮನೆ	-
2	-	ಕಾಂಪೌಂಡ್	14+ 390	LHS	ಕೃಷ್ಣಪ್ಪ ಬಿನ್ ಮುನಿಯಪ್ಪ	51	37.00	ರಸ್ತೆ	ರಸ್ತೆ	ಶಾಲೆ	ರಸ್ತೆ	-	-	ಕಾಂಪೌಂಡ್	ಸಕ್ರಮೀ ಕರಣಕ್ಕೆ ಬಾಕಿ ಇದೆ
3	99	ಪೌಲ್ಟಿ ಫಾರ್ಮ್	14+ 390	RHS	ಗೋವಿಂದಪ್ಪ ಬಿನ್ ಕೃಷ್ಣಪ್ಪ	192.67	8.75	ರಸ್ತೆ	ಉಳಿದ ಮನೆ	ಖಾಲಿಜಾಗ	ಖಾಲಿಜಾಗ	-	-	ಕೋಳಿ ಸಾಕಾಣೆ ಕೇಂದ್ರ	ಸಕ್ರಮೀ ಕರಣಕ್ಕೆ ಬಾಕಿ ಇದೆ
4	98	ಕಾಂಪೌಂಡ್ ಮನೆ	14+ 410	LHS	ಸಿ. ವೆಂಕಟೇಶಪ್ಪ ಬಿನ್ ಚಿಕ್ಕಪಯ್ಯ	57	22.67	ರಸ್ತೆ	ಉಳಿದ ಮನೆ	ಖಾಲಿಜಾಗ	ಖಾಲಿಜಾಗ	-	-	ಕಾಂಪೌಂಡ್	-

5	-	ಕಾಂಪೌಂಡ್ ಮನೆ	14+ 470	LHS	ಚಿನ್ನಮ್ಮ ವೆಂಕಟೇಶ್	83.4	27.27	ರಸ್ತೆ	ಉಳಿದ ಮನೆ	ಖಾಲಿಜಾಗ	ಜಿ.ಪಿ.ರಸ್ತೆ	-	-	ಕಾಂಪೌಂಡ್	ಸಕ್ರಮೀಕರಣಕ್ಕೆ ಬಾಕಿ ಇದೆ
6	-	ಸ್ಟೇರ್ ಕೇಸ್ ಮನೆ	14+ 520	LHS	ಗೋಪಾಲ್ ಲಕ್ಷ್ಮಣ್ ರಾಜು	4.86	0.75	ಉಳಿಕೆ ಜಾಗ	ರಸ್ತೆ	ಕಾಲುದಾರಿ	ಆರ್.ಸಿ.ಸಿ ಮನೆ	-	-	ಸ್ಟೇರ್ ಕೇಸ್	ಸಕ್ರಮೀಕರಣಕ್ಕೆ ಬಾಕಿ ಇದೆ
7	78/52/1	ವಾಸದ ಮನೆ	14+ 560	LHS	ತಮ್ಮಣ್ಣ ಕೋಂ ಮುನಿದಾವ ಎಪ್ಪ	20	2.00	ರಸ್ತೆ	ಉಳಿಕೆ ಜಾಗ	ಖಾಲಿಜಾಗ	ಉಳಿಕೆ ಜಾಗ	-	-	ಮನೆ	-
8	-	ವಾಣಿಜ್ಯ ಮಳಿಗೆ	14+ 620	LHS	ದೊಡ್ಡವೀರ ಪ್ಪ ಬಿನ್ ಪಿಲ್ಲಪ್ಪ	296	14.00	ರಸ್ತೆ	ಉಳಿಕೆ ಜಾಗ	ಜಿ.ಪಿ.ರಸ್ತೆ	ನಾಗರತ್ನ ಮನೆ	-	-	ಮಳಿಗೆ	ಸಕ್ರಮೀಕರಣಕ್ಕೆ ಬಾಕಿ ಇದೆ
9	-	ವಾಸದ ಮನೆ	14+ 665	LHS	ಅಕ್ಕಣ್ಣ ತಮ್ಮಣ್ಣ	107.8 5	16.40	ರಸ್ತೆ	ಉಳಿಕೆ ಜಾಗ	ಖಾಲಿಜಾಗ	ಉಳಿಕೆ ಜಾಗ	-	-	ಮನೆ	ಸಕ್ರಮೀಕರಣಕ್ಕೆ ಬಾಕಿ ಇದೆ
10	225/140	ಕಾಂಪೌಂಡ್	14+ 680	LHS	ಕೃಷ್ಣಪ್ಪ ಬಿನ್ ಬೈರಣ್ಣ	55	9.00	ರಸ್ತೆ	ಉಳಿಕೆ ಜಾಗ	ಶಾಂತಮ್ಮನ ಮನೆ	ಶಿವಣ್ಣನ ಮನೆ	-	-	ಕಾಂಪೌಂಡ್	-
11	261/144	ವಾಸದ ಮನೆ	14+ 690	LHS	ಶಾಂತಮ್ಮ	90.7 3	5.20	ರಸ್ತೆ	ಉಳಿಕೆ ಜಾಗ	ಅಂಗನವಾಡಿ ಕೇಂದ್ರ	ಕೃಷ್ಣಪ್ಪನ ಮನೆ	-	-	ಮನೆ	-

12	-	ವಾಸದ ಮನೆ	14+ 700	LHS	ಮುನಿಯ ಪ್ಪ ಚಿನ್ನಪ್ಪ	194.3 3	6.13	ರಸ್ತೆ	ಉಳಿಕೆ ಜಾಗ	ಜಿ.ಪಿ.ರಸ್ತೆ	ಖಾಲಿಜಾಗ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
					ಒಟ್ಟು	117 5.84	154.92								
ಗ್ರಾಮ: ಉಣಚೂರು				ಹೋಬಳಿ: ಜಾಲ				ತಾಲ್ಲೂಕು: ಯಲಹಂಕ				ಜಿಲ್ಲೆ: ಬೆಂಗಳೂರು ನಗರ			
1	138/17/1	ಕಾಂಪೌ ಂಡ್ ಮನೆ	16+ 700	LHS	ಮುನಿಯ ಪ್ಪ ಬಿನ್ ಮುನಿಶಾವ ಎಪ್ಪ	31	31.00	ನಾಗಪ್ಪನ ಮನೆ	ರಸ್ತೆ	ಮುನಿನಾರಾಂ ಉಣಪ್ಪಮನೆ	ರಸ್ತೆ	-	-	ಕಾಂಪ ೌಂಡ್	-
2	139/19/2	ವಾಸದ ಮನೆ	16+ 940	LHS	ಹೆಚ್ ಆರ್ ರಘುನಾಥ್ ಬಿನ್ ರಾಮಕೃಷ್ಣ ಯ್ಯ	151.8 7	3.95	ರಸ್ತೆ	ರಸ್ತೆ	ರಸ್ತೆ	ಮುನಿನಾರಾಂ ಉಣಪ್ಪಮನೆ	-	-	ಮನೆ	-
3	-	ವಾಣಿಜ್ಯ ಮಳಿಗೆ	17+ 020	LHS	ಸುಬ್ರಮಣ್ಯ	106. 25	10.24	ರಸ್ತೆ	ಉಳಿದ ಭಾಗ	ಜಿ.ಪಿ ರಸ್ತೆ	ಚರಂಡಿ	-	-	ಮಳಿಗೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
4	51/48	ವಾಸದ ಮನೆ	17+ 030	RHS	ಮುನಿಯಪ್ಪ ಬಿನ್ ಮುನಿಶಾವ ಎಪ್ಪ	244	61.05	ಉಳಿದ ಭಾಗ	ರಸ್ತೆ	ಖಾಲಿಜಾಗ	ಜಿ.ಪಿ ರಸ್ತೆ	-	-	ಮನೆ	-
5	125/15	ಮನೆ/ ಅಂಗಡಿ	17+ 040	RHS	ಮುನಿನಾರ ಉಣಪ್ಪ ಬಿನ್ ಚಿನ್ನಪ್ಪ	102.1 3	9.49	ರಸ್ತೆ	ಉಳಿದ ಮನೆ	ರಘುನಾಥ ಮನೆ	ಪಿಳ್ಳೆ ಹನುಮಂತನ ವರ ಮನೆ	-	-	ಮನೆ	-

6	127/39	ಮನೆ/ ಅಂಗಡಿ	17+ 040	LHS	ಟಿ ಮಂಜುನಾ ಥ್ ಬಿನ್ ತಿಮ್ಮಪ್ಪ	136.3 9	26.92	ರಸ್ತೆ	ಉಳಿದ ಮನೆ	ಜಿ.ಪಿ.ರಸ್ತೆ	ರಸ್ತೆ	-	-	ಮನೆ	-
7	-	ವಾಸದ ಮನೆ	17+ 075	LHS	ದೀಪಾ ಕೋಂ ಮುತ್ತೂರಾ ಜು	10	7.00	ಉಳಿದ ಭಾಗ	ಉಳಿದ ಮನೆ	ಯಲ್ಲಮ್ಮನ ಮನೆ	ರಸ್ತೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
8	-	ಕಾಂಪೌ ಂಡ್ ಗೋಡೆ	16+ 980	RHS	ಯಲ್ಲಮ್ಮ ಕೋಂ ವೆಂಕಟೇಶ ಪ್ಪ	86	58.13	ರಸ್ತೆ	ಉಳಿದ ಮನೆ	ಜಿ.ಪಿ ರಸ್ತೆ	ದೀಪಾರವರ ಮನೆ	-	-	ಕಾಂಪೌ ಂಡ್	ಸಕ್ರಮೀ ಕರಣಕ್ಕೆ ಬಾಕಿ ಇದೆ
					ಒಟ್ಟು	867. 64	207.78								
ಗ್ರಾಮ: ಕಾಡರಾಯಪ್ಪನಹಳ್ಳಿ				ಹೋಬಳಿ: ಜಾಲ				ತಾಲ್ಲೂಕು: ಯಲಹಂಕ		ಜಿಲ್ಲೆ: ಬೆಂಗಳೂರು ನಗರ					
1	157/54/4	ವಾಸದ ಮನೆ	18+ 875	RHS	ಪ್ರಕಾಶ್ ಬಿನ್ ನರಸಿಂಹಂ ಯ್ಯ	139	12.08	ರಸ್ತೆ	ಉಳಿದ ಮನೆ	ಕೃಷ್ಣಮೂರ್ತಿ ರವರ ಮನೆ	ರಸ್ತೆ	-	-	ಮನೆ	-
2	157/54/1	ವಾಸದ ಮನೆ	18+ 885	RHS	ಕೃಷ್ಣಮೂರ್ತಿ ಬಿನ್ ನರಸಿಂಹಂ ಯ್ಯ	90	11.59	ರಸ್ತೆ	ಉಳಿದ ಮನೆ	ಖಾಲಿಜಾಗ	ಪ್ರಕಾಶ್‌ರವರ ಮನೆ	-	-	ಮನೆ	-
3	-	ವಾಣಿಜ್ಯ ಮಳಿಗೆ	18+ 900	RHS	ಕೆ ಎನ್ ಕೃಷ್ಣಮೂರ್ತಿ ಎಸ್	38	2.83	ರಸ್ತೆ	ಉಳಿದ ಮನೆ	ಕೃಷ್ಣಮೂರ್ತಿ ರವರ ಮನೆ	ರಸ್ತೆ			ಮಳಿಗೆ	ಸಕ್ರಮೀ ಕರಣಕ್ಕೆ ಬಾಕಿ ಇದೆ

4	-	ವಾಣಿಜ್ಯ ಮಳಿಗೆ	18+ 910	RHS	ವಿಶ್ವನಾಥ್	235.1 3	94.53	ಉಳಿದ ಮನೆ	ರಸ್ತೆ	ರಸ್ತೆ	ವೇಣುಗೋಪ ಲ್ ಅಂಗಡಿ	-	-	ಮಳಿಗೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
5	29/27/1	ಅಂಗಡಿ	19+1 00	LHS	ಸುಬ್ರಮಣಿ ಬಿನ್ ಚಿಕ್ಕಬೈರಪ್ಪ	10.2 2	10.022	ಖಾಲಿಜಾಗ	ರಸ್ತೆ	ಮನೆ	ರಸ್ತೆ	-	-	ಅಂಗ ಡಿ	-
6	51/48	ವಾಸದ ಮನೆ	19+ 050	RHS	ವೆಂಕಟೇಶ ಪ್ಪ ಬಿನ್ ಮುನಿಶಾವ ಪ್ಪ	173.2 7	73.67	ಮನಿಯ ಪ್ಪನ ಮನೆ	ಪೋತಾಲ ಪ್ಪನವರ ಮನೆ	ವಾಸದ ಮನೆ	ರಸ್ತೆ	-	-	ಮನೆ	-
7	-	ವಾಸದ ಮನೆ	19+ 060	RHS	ಚೌಡಪ್ಪ	164. 91	80.84	ಉಳಿದ ಭಾಗ	ರಸ್ತೆ	ಪೋತಾಲಪ್ಪನ ವರ ಮನೆ	ಖಾಲಿಜಾಗ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
8	115/28/1	ವಾಸದ ಮನೆ	19+ 070	RHS	ಪೋತಾಲ ಪ್ಪ	211.3 2	302.72	ಮುನಿಯ ಪ್ಪನ ಮನೆ	ಬಾಬುರೆಡ್ಡಿ ಮನೆ	ಉಳಿದ ಮನೆ	ರಸ್ತೆ	-	-	ಮನೆ	-
9	116/24/2B	ವಾಸದ ಮನೆ	19+ 090	RHS	ರಾಜಪ್ಪ ಬಿನ್ ಚೌಡಪ್ಪ	88.5 2	51.74	ಮನೆ ಉಳಿದ ಜಾಗ	ರಸ್ತೆ	ಪೋತಾಲಪ್ಪನ ಮನೆ	ಖಾಲಿಜಾಗ	-	-	ಮನೆ	-
10	-	ವಾಸದ ಮನೆ	19+1 10	RHS	ಮಂಜುನಾ ಥ್	215.8 2	4.81	ಉಳಿದ ಭಾಗ	ರಸ್ತೆ	ಅಂಗಡಿ	ಖಾಲಿಜಾಗ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
11	40	ವಾಸದ ಮನೆ	19+1 30	RHS	ಶ್ರೀನಿವಾಸ್	767. 07	41.43	ಉಳಿದ ಭಾಗ	ರಸ್ತೆ	ಮಂಜುನಾಥ್ ರವರ ಮನೆ	ಖಾಲಿಜಾಗ	-	-	ಮನೆ	-

12	-	ವಾಸದ ಮನೆ	19+1 60	RHS	ಮುನಿಯ ಪ್ಲ ಬಿನ್ ಕೆಂಪಣ್ಣ	23.0 7	10.67	ರಸ್ತೆ	ಉಳಿದ ಭಾಗ	ಅಂಗಡಿ	ಖಾಲಿಜಾಗ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
13	48	ವಾಸದ ಮನೆ	19+ 230	LHS	ನಾರಾಯ ಣಸ್ವಾಮಿ ಬಿನ್ ಮುನಿವೆಂಕ ಟಿರಾಜು	104. 31	8.43	ಉಳಿದ ಭಾಗ	ರಸ್ತೆ	ಖಾಲಿಜಾಗ	ಖಾಲಿಜಾಗ	-	-	ಮನೆ	-
14	-	ವಾಸದ ಮನೆ	19+ 265	RHS	ಪದ್ಮಮ್ಮ ಕೋಂ ರಮೇಶ್	8.1	0.88	ಉಳಿದ ಭಾಗ	ಉಳಿದ ಭಾಗ	ಜಮೀನು	ರಸ್ತೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
					ಒಟ್ಟು	226 8.74	706.25								
ಗ್ರಾಮ: ಮೈಲನಹಳ್ಳಿ					ಹೋಬಳಿ: ಚಾಲ			ತಾಲ್ಲೂಕು: ಯಲಹಂಕ			ಜಿಲ್ಲೆ: ಬೆಂಗಳೂರು ನಗರ				
1	-	ವಾಸದ ಮನೆ	19+ 480	RHS	ಶ್ರೀನಿವಾಸ್ ಬಿನ್ ಸುಬ್ಬಣ್ಣ	12	6.04	ರಸ್ತೆ	ಉಳಿದಭಾ ಗ	ಅಂಗಡಿ	ರಸ್ತೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
2	48	ವಾಸದ ಮನೆ	19+ 510	RHS	ರಾಮಣ್ಣ ಬಿನ್ ಸುಬ್ಬಣ್ಣ	271.3 6	7.62	ಬಾಲಚಂ ದ್ರವರ ಮನೆ	ಖಾಲಿಜಾಗ	ಉಳಿದಭಾಗ	ರಸ್ತೆ	-	-	ಮನೆ	-

3	-	ವಾಸದ ಮನೆ	19+ 695	RHS	ನರಸಿಂಹರಾಜು ಬಿನ್ ಮುನಿವೆಂಕ ಟಿರಾಜು	155.2 8	2.49	ಭೈರಪ್ಪರ ಮನೆ	ಗೋಪಾಲ ಮನೆ	ರಸ್ತೆ	ದೊಡ್ಡಪಿಲ್ಲಪ್ಪ ಮನೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
4	-	ವಾಸದ ಮನೆ	19+ 805	RHS	ಲಕ್ಷ್ಮೀಕಾಂ ತ್	10	2.24	ರಸ್ತೆ	ಉಳಿದಭಾ ಗ	ಎ.ಸಿ.ಸಿ ಶಾಪ್	ಖಾಲಿಜಾಗ			ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
5	106	ವಾಸದ ಮನೆ	19+ 830	LHS	ಜೋಗಿ ಮುನಿಯ ಪ್ಪ ಬಿನ್ ಗುರಪ್ಪ	3	3	ಖಾಲಿಜಾ ಗ	ಖಾಲಿಜಾಗ	ರಸ್ತೆ	ಮನೆ	-	-	ಮನೆ	-
6	-	ವಾಸದ ಮನೆ	19+ 835	LHS	ಗೋಪಾಲ ರಾಜ್ ಬಿನ್ ಲಕ್ಷ್ಮಣ ರಾಜ್	102	38.86	ಖಾಲಿಜಾ ಗ	ಮುನಿಯ ಪ್ಪ ಮನೆ	ರಸ್ತೆ	ಮನಿಕುಳ್ಳಪ್ಪ ಮನೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
7	-	ವಾಸದ ಮನೆ	19+ 845	LHS	ರಮೇಶ್ ರಾಜು ರಂಗರಾಜು	106. 69	106.69	ವಾಸದ ಮನೆ	ರಸ್ತೆ	ವಿಶ್ವನಾಥ್ ಮನೆ	ಖಾಲಿಜಾಗ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ

8	-	ವಾಸದ ಮನೆ	19+ 900	LHS	ಅಶ್ವಥಯ್ಯ ಬಿನ್ ದೊಡ್ಡಮು ನಿಯಪ್ಪ	88.3 9	18.96	ಉಳಿದಭ ಾಗ	ರಸ್ತೆ	ಖಾಲಿಜಾಗ	ಜೋಗಿ ಮುನಿಯಪ್ಪರ ವರ ಮನೆ	-	-	ಮನೆ	ಸಕ್ರಮೀ ಕರಣಕ್ಕೆ ಬಾಕಿ ಇದೆ
9	-	ಶೌಚಾ ಲಯದ ಮನೆ	19+ 900	LHS	ಬೈಯಮ್ಮ ಕೋಂ ಮುನಿಯ ಪ್ಪ	5.22	5.22	ಉಳಿದಭ ಾಗ	ರಸ್ತೆ	ಜೋಗಿ ಮುನಿಯಪ್ಪರ ವರ ಮನೆ	ಖಾಲಿಜಾಗ			ಶೌಚಾ ಲಯ	ಸಕ್ರಮೀ ಕರಣಕ್ಕೆ ಬಾಕಿ ಇದೆ
10	-	ಅಂಗಡಿ	19+ 990	RHS	ನಾರಾಯ ಣಸ್ವಾಮಿ ಬಿನ್ ಮನಿಕುಳ್ಳಪ್ಪ	17.28	13.54	ಉಳಿದಭ ಾಗ	ರಸ್ತೆ	ರಸ್ತೆ	ಜಿ.ಪಿ ರಸ್ತೆ	-	-	ಅಂಗ ಡಿ	ಸಕ್ರಮೀ ಕರಣಕ್ಕೆ ಬಾಕಿ ಇದೆ
11	106	ವಾಸದ ಮನೆ	20+ 040	RHS	ವಸಂತಮ್ಮ ಕೋಂ ಮುನಿಯ ಪ್ಪ	68.15	15.635	ಉಳಿದ ಮನೆ	ರಸ್ತೆ	ರಸ್ತೆ	ಜಿ.ಪಿ ರಸ್ತೆ	-	-	ಮನೆ	-
12	106	ವಾಸದ ಮನೆ	20+ 110	RHS	ಕೃಷ್ಣಪ್ಪ ಬಿನ್ ನಂಜುಂಡ ಪ್ಪ	141.1 1	9.53	ರಸ್ತೆ	ಉಳಿದಭಾ ಗ	ಖಾಲಿಜಾಗ	ಎನ್‌ಹೆಚ್ ರಸ್ತೆ	-	-	ಮನೆ	-
					ಒಟ್ಟು	980. 48	229.83								

ಘೋಷ್ವಾರೆ

ಕ್ರಮ ಸಂಖ್ಯೆ	ಜಿಲ್ಲೆ	ತಾಲ್ಲೂಕು	ಹೋಬಳಿ	ಗ್ರಾಮದ ಹೆಸರು	ಕಲಂ 15ರ ಅಧಿಸೂಚನೆಯಂತೆ ಭೂಸ್ವಾಧೀನಕ್ಕೆ ಒಳಪಡುವ ಗ್ರಾಮೀಣಾ ಸ್ವತ್ತುಗಳ ಒಟ್ಟು ವಿಸ್ತೀರ್ಣ	
					ಒಟ್ಟು ವಿಸ್ತೀರ್ಣ (ಚದರ ಮೀಟರ್‌ಗಳಲ್ಲಿ)	ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣ ಚದರ. ಮೀಟರ್‌ಗಳಲ್ಲಿ
1	2	3	4	5	6	7
1	ಬೆಂಗಳೂರು ನಗರ	ಬೆಂಗಳೂರು ಪೂರ್ವ	ಬಿದರಹಳ್ಳಿ	ಮಂಡೂರು	990.1	265.43
ಒಟ್ಟು					990.1	265.43
2	ಬೆಂಗಳೂರು ಗ್ರಾಮಾಂತರ	ದೇವನಹಳ್ಳಿ	ಚನ್ನರಾಯಪಟ್ಟಣ	ಹಂದರಹಳ್ಳಿ	153.19	93.97
3	ಬೆಂಗಳೂರು ಗ್ರಾಮಾಂತರ	ದೇವನಹಳ್ಳಿ	ಚನ್ನರಾಯಪಟ್ಟಣ	ಬೂದಿಗೇರೆ	768.59	579.59
ಒಟ್ಟು					921.78	673.56
4	ಬೆಂಗಳೂರು ನಗರ	ಯಲಹಂಕ	ಜಾಲ	ಶಿಂಗಹಳ್ಳಿ	1175.84	154.92
5	ಬೆಂಗಳೂರು ನಗರ	ಯಲಹಂಕ	ಜಾಲ	ಉಣಚೂರು	867.64	207.78
6	ಬೆಂಗಳೂರು ನಗರ	ಯಲಹಂಕ	ಜಾಲ	ಕಾಡರಾಯಪ್ಪನಹಳ್ಳಿ	2268.74	706.245

7	ಬೆಂಗಳೂರು ನಗರ	ಯಲಹಂಕ	ಜಾಲ	ಮೈಲನಹಳ್ಳಿ	980.48	229.83
		ಒಟ್ಟು			5292.7	1298.775
		ಒಟ್ಟು			7204.58	2237.765

ಸಂ: ಲೋಇ 77 ಇಎಪಿ 2019

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸಹಿ/-
(ಡಾ|| ಹೆಚ್.ಆರ್. ಶಿವಕುಮಾರ್)
ವಿಶೇಷ ಭೂಸ್ವಾಧೀನಾಧಿಕಾರಿ
ಕೆಆರ್‌ಡಿ‌ಸಿ‌ಎಲ್, ಬೆಂಗಳೂರು.

ಸಹಿ/-
(ಶಿವಕುಮಾರ್ ಬಿ.ಎಸ್)
ಮುಖ್ಯ ಇಂಜಿನಿಯರ್,
ಕೆಆರ್‌ಡಿ‌ಸಿ‌ಎಲ್ ಹಾಗೂ ಹೆದ್ದಾರಿ ಪ್ರಾಧಿಕಾರಿ, ಬೆಂಗಳೂರು.

ಸಹಿ/-
(ರಾಮಚಂದ್ರಪ್ಪ ಕೆ.ಎನ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)
ಲೋಕೋಪಯೋಗಿ ಇಲಾಖೆ

PR-166

ಕರ್ನಾಟಕ ಸರ್ಕಾರ	
ಲೋಕೋಪಯೋಗಿ ಸಚಿವಾಲಯ	
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ	
ಕರ್ನಾಟಕ ಹೆದ್ದಾರಿ ಕಾಯಿದೆ 1964 ರ ಕಲಂ 15ರ ಅಡಿ ಅಧಿಸೂಚನೆ (ಭಾಗ-02)	
ಸಂಖ್ಯೆ: ಲೋಇ 77 ಇಎಪಿ 2019	ದಿನಾಂಕ: 20-02-2021
<p>ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ ಬೆಂಗಳೂರು ಸುತ್ತಮುತ್ತಲಿನ 155 ಕಿ.ಮೀ. ಉದ್ದದ ರಸ್ತೆಗಳನ್ನು ಅಗಲೀಕರಣಗೊಳಿಸಿ ಅಭಿವೃದ್ಧಿಪಡಿಸುವ ಕುರಿತು ಸರ್ಕಾರದ ಆದೇಶ ಸಂಖ್ಯೆ: ಲೋಇ 71 ಇಎಪಿ 2017, ಬೆಂಗಳೂರು ದಿ:18.09.2017 ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ. ತತ್ಸಂಬಂಧ, 2018-19 ನೇ ಸಾಲಿನಲ್ಲಿ ಆರ್ಥಿಕ ಇಲಾಖೆ ಒದಗಿಸುವ ಅನುದಾನದಲ್ಲಿ ವೆಚ್ಚವನ್ನು ಭರಿಸಬೇಕೆಂಬ ಷರತ್ತಿಗೊಳಪಟ್ಟು ಟೆಂಡರ್ ಪ್ರಕ್ರಿಯೆಗೊಳಿಸಲು ಲೋಇ/159/ಇಎಪಿ/2017, ದಿ.22.12.2017 ರಲ್ಲಿ ಕೆಆರ್‌ಡಿ‌ಸಿ‌ಎಲ್ ರವರಿಗೆ ನಿರ್ದೇಶನ ನೀಡಲಾಗಿರುತ್ತದೆ. ಈ ಸಂಬಂಧ ಬೆಂಗಳೂರು ಸುತ್ತಮುತ್ತಲಿನ 4 ರಸ್ತೆಗಳನ್ನು 4 ಪಥಗಳಾಗಿ ಅಭಿವೃದ್ಧಿಗೊಳಿಸಲು ಉದ್ದೇಶಿಸಿರುವುದರಿಂದ ಗ್ರೇಡ್ ಸೆಪರೇಟರ್‌ಗಳನ್ನು ನಿರ್ಮಿಸಲು ಭೂಸ್ವಾಧೀನವನ್ನು ಮಾಡಿಕೊಳ್ಳಬೇಕಾಗಿರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರು ಸಲ್ಲಿಸಿರುವ ವರದಿಯನ್ನು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗಿದೆ. ಹಾಗೂ ಸರ್ಕಾರದ ಪ್ರಕಟಣೆ ಸಂಖ್ಯೆ:ಲೋಇ 05 ಇಎಪಿ 2019 ದಿ:14.01.2019 ರಲ್ಲಿ ಬೆಂಗಳೂರು ಸುತ್ತಮುತ್ತಲಿನ 4 ರಸ್ತೆಗಳನ್ನು 4 ಪಥಗಳ ರಸ್ತೆಗಳನ್ನಾಗಿ ಅಭಿವೃದ್ಧಿಗೊಳಿಸಲು ಉದ್ದೇಶಿಸಿರುವುದರಿಂದ ರಸ್ತೆ ಅಗಲೀಕರಣಗೊಳಿಸಲು ಹಾಗೂ ಸಿಗ್ನಲ್ ಮುಕ್ತ ಜಂಕ್ಷನ್ ಗಳನ್ನು ಅಭಿವೃದ್ಧಿಗೊಳಿಸಲು ಗ್ರೇಡ್ ಸೆಪರೇಟರ್ ಗಳನ್ನು ನಿರ್ಮಿಸುವ ಬಗ್ಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಲು ಮುಖ್ಯ ಅಭಿಯಂತರರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರನ್ನು ಕರ್ನಾಟಕ ಹೆದ್ದಾರಿ ಕಾಯಿದೆ 1964ರ ಕಲಂ 4 ರ ಅಡಿ ತಾತ್ಕಾಲಿಕವಾಗಿ "ಹೆದ್ದಾರಿ ಪ್ರಾಧಿಕಾರಿ (ಹೈವೇ ಅಥಾರಿಟಿ)" ಯನ್ನಾಗಿ ನೇಮಿಸಲಾಗಿರುತ್ತದೆ.</p>	

ಪ್ರಸ್ತುತ ಲೋಕೋಪಯೋಗಿ ಇಲಾಖೆ, ಬೆಂಗಳೂರು ವಿಭಾಗ ಇವರ ವ್ಯಾಪ್ತಿಯಲ್ಲಿನ ಬೆಂಗಳೂರು ಪೂರ್ವ, ಯಲಹಂಕ ಹಾಗೂ ದೇವನಹಳ್ಳಿ ತಾಲ್ಲೂಕುಗಳ ಮೂಲಕ ಹಾದು ಹೋಗುತ್ತಿರುವ ರಾಜ್ಯ ಹೆದ್ದಾರಿ 104 ಹಾಗೂ ಜಿಲ್ಲಾ ಮುಖ್ಯ ರಸ್ತೆ ಎಂಬ ವರ್ಗೀಕರಣದಲ್ಲಿರುವ ರಸ್ತೆಯನ್ನು ಸರಪಳಿ (ಚೈನೇಜ್) ಕಿ.ಮೀ. 0.00 ರಿಂದ ಕಿ.ಮೀ. 21.50 ವರೆಗಿನ ರಾಷ್ಟ್ರೀಯ ಹೆದ್ದಾರಿ 04 ರಿಂದ ಬುಡಿಗೆರೆ ಮಾರ್ಗವಾಗಿ ಮೈಲನಹಳ್ಳಿ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯನ್ನು ಚತುಷ್ಟಥವನ್ನಾಗಿ ಅಗಲೀಕರಣ ಮಾಡಿ ಅಭಿವೃದ್ಧಿಗೊಳಿಸಲು ಮತ್ತು ಕಾಮಗಾರಿ ಪೂರ್ಣಗೊಂಡ ನಂತರ ಲೋಕೋಪಯೋಗಿ ಇಲಾಖೆಗೆ ನಿರ್ವಹಣೆ ಮಾಡಲು ಹಸ್ತಾಂತರಿಸಲು ಉದ್ದೇಶಿಸಲಾಗಿರುವುದರಿಂದ 2018-19 ನೇ ಸಾಲಿನಲ್ಲಿ ಆರ್ಥಿಕ ಇಲಾಖೆ ಒದಗಿಸುವ ಅನುದಾನದಲ್ಲಿ ವೆಚ್ಚವನ್ನು ಭರಿಸಬೇಕೆಂಬ ಷರತ್ತಿಗೆ ಒಳಪಟ್ಟು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರು ಕರ್ನಾಟಕ ಹೆದ್ದಾರಿ ಕಾಯ್ದೆ ಕಲಂ 15ರ ಮೇರೆಗೆ ಈ ಕೆಳಕಂಡ ಷೆಡ್ಯೂಲ್ ನಲ್ಲಿ ವಿವರಿಸಿರುವ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆಗೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸದರಿ ರಸ್ತೆಯ ಭಾಗದ ಅಭಿವೃದ್ಧಿಗೆ ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ಹೆದ್ದಾರಿ ಕಾಯ್ದೆ 1964ರ ಕಲಂ 14 ಮತ್ತು ಕಲಂ16ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಮುಖ್ಯ ಅಭಿಯಂತರರ (ರಾಜ್ಯ ಹೆದ್ದಾರಿ ಪ್ರಾಧಿಕಾರ) ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.

ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯಿದೆ 2013ರ ಕಲಂ 2(1)(b)(VI) ರ ಮೇರೆಗೆ "ಸಾರ್ವಜನಿಕ ಉದ್ದೇಶದ ಮೂಲಭೂತ ಸೌಕರ್ಯ ಕಲ್ಪಿಸುವಿಕೆ" ವ್ಯಾಪ್ತಿಯಲ್ಲಿ ಬರುವುದರಿಂದ ಈ ಅಧಿಸೂಚನೆ ಮೂಲಕ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯಿದೆ 2013ರ ಅಡಿಯಲ್ಲಿನ ನಿಬಂಧನೆಗಳಿಗೆ ಒಳಪಟ್ಟು ಪರಿಹಾರವನ್ನು ನಿಗದಿಪಡಿಸಿ, ಪಾವತಿಸಲಾಗುವುದು. ಅಲ್ಲದೇ, ಈ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯಿದೆ 2013ರ ಕಲಂ 4(1) ರ ಅಡಿ "ಸಾಮಾಜಿಕ ಪರಿಣಾಮ ನಿರ್ಧರಣೆ" (Social Impact Assessment-SIA) ಮತ್ತು ಕಲಂ 4(6) ರಲ್ಲಿ ನಿರ್ದೇಶಿಸಿರುವಂತೆ "ಸಾಮಾಜಿಕ ಪರಿಣಾಮ ನಿರ್ವಹಣಾ ಯೋಜನೆ" (Social Impact Management Plan-SIMP) ವರದಿಗಳನ್ನು ಘಟನೋತ್ತರವಾಗಿ (Post facto) ತಯಾರಿಸಿ, ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಮುಖ್ಯ ಅಭಿಯಂತರರು (ರಾಜ್ಯ ಹೆದ್ದಾರಿ ಪ್ರಾಧಿಕಾರ) ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರ ಅನುಮತಿಯಿಲ್ಲದೆ ಸದರಿ ಜಮೀನುಗಳನ್ನು ವಿಲೇ ಮಾಡುವ ಒಪ್ಪಂದದ ಕ್ರಯ, ಕರಾರು, ಭೋಗ್ಯ, ಲೀಜ್ ಅದಲು ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆ ನಂತರ ಕಟ್ಟಡಗಳ ನಿರ್ಮಾಣ, ಭೂ ಪರಿವರ್ತನೆ ಹಾಗೂ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ ಒಂದು ವೇಳೆ ಈ ರೀತಿ ಮಾಡಿದ್ದರೂ ಸಹಾ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಜಮೀನುಗಳ ವಿವರಗಳನ್ನು ಪರಿಶೀಲನೆಗೆ ಮುಖ್ಯ ಅಭಿಯಂತರರು (ರಾಜ್ಯ ಹೆದ್ದಾರಿ ಪ್ರಾಧಿಕಾರ), ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಜಿಲ್ಲಾಧಿಕಾರಿಗಳ ಕಚೇರಿ, ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಉಪವಿಭಾಗಾಧಿಕಾರಿಗಳ ಕಛೇರಿ, ಬೆಂಗಳೂರು ಉತ್ತರ ಉಪವಿಭಾಗ/ದೊಡ್ಡಬಳ್ಳಾಪುರ ಉಪವಿಭಾಗ, ಕಾರ್ಯಪಾಲಕ ಅಭಿಯಂತರರು, ಯೋಜನಾ ಕಛೇರಿ, ಬೆಂಗಳೂರು ಉತ್ತರ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಹಾಗೂ ಸಂಬಂಧಪಟ್ಟ ತಾಲ್ಲೂಕುಗಳ ತಹಶೀಲ್ದಾರ್ ರವರ ಕಛೇರಿಗಳಲ್ಲಿ ಇಡಲಾಗಿದೆ.

ಗ್ರಾಮದ ಹೆಸರು : ಮಂಡೂರು		ಹೋಬಳಿ : ಬಿದರಹಳ್ಳಿ		ತಾಲ್ಲೂಕು : ಬೆಂಗಳೂರು ಪೂರ್ವ							ಜಿಲ್ಲೆ : ಬೆಂಗಳೂರು ನಗರ						
1	ಶಂಕರಗೌಡ ಪಾಟೀಲ ಬಿನ್ ರುದ್ರಗೌಡ ಪಾಟೀಲ	37/1	ಮಿಷ್ಕಿ	0.33. 00	0.03.0 8	0.29. 08	1.18	0.00. 08	0.00.0 0	0.00. 08		ರಸ್ತೆ	ಉಳಿಕೆ	ಉಳಿಕೆ	ಸ.ನಂ.37/ 2		
2	ಅಪ್ಪಾಜಿಗೌಡ ಬಿನ್ ನಾರಾಯಣಪ್ಪ	37/2	ಮಿಷ್ಕಿ	0.32. 08	0.01.0 0	0.31.0 8	1.25	0.00.1 2	0.00.0 0	0.00.1 2		ರಸ್ತೆ	ಉಳಿಕೆ	ಸ.ನಂ.37 /1	ಸ.ನಂ.37/ 3		
3	ಮಧು ಅಗರ್‌ವಾಲ್ ಕೋಂ ಸುನಿಲ್ ಅಗರ್‌ವಾಲ್	37/3	ಮಿಷ್ಕಿ	0.33. 00	0.03.0 8	0.29. 08	1.18	0.00. 04	0.00.0 0	0.00. 04		ರಸ್ತೆ	ಉಳಿಕೆ	ಸ.ನಂ.37 /2	ಉಳಿಕೆ ರಸ್ತೆ		
4	ಎಂ.ವಿ. ಜೈಪ್ರಕಾಶ್ ಬಿನ್ ಲೇಟ್ ಚಿಕ್ಕವೀರಣ್ಣ	173/1	ಮಿಷ್ಕಿ	2.20. 00	0.02.0 0	2.18.0 0	3.6 6	0.00.1 2	0.00.0 0	0.00.1 2		ಉಳಿಕೆ	ರಸ್ತೆ	ಸ.ನಂ.17 4	ಸ.ನಂ.173/ 2ಬಿ		
5	ಎಂ.ಎಸ್ .ಅಪ್ಪತಿಮ ಬಿನ್ ಎಂ.ವಿ.ಸೋಣ್ಣಪ್ಪ	173/2ಬಿ (173/2 ಬಿ)	ಮಿಷ್ಕಿ	0.05. 00	0.00.0 0	0.05. 00	0.17	0.01.0 4	0.00.0 0	0.01.0 4		ಉಳಿಕೆ	ರಸ್ತೆ	ಸ.ನಂ.17 3/1	ಸ.ನಂ.128		
6	ಟಿ.ಪದ್ಮಾವತಿ ಕೋಂ ತಿರುಮಲೇಶ್	179	ಮಿಷ್ಕಿ	2.00. 00	00.00. 00	2.00. 00	2.3 4	0.01.0 4	0.00.0 0	0.01.0 4		ಉಳಿಕೆ	ರಸ್ತೆ	ಸ.ನಂ.16 9	ಸ.ನಂ.181		
7	ವಿಜಯಮ್ಮ ಕೋಂ ಆರ್ ಕೃಷ್ಣಪ್ಪ	174/3	ಮಿಷ್ಕಿ	1.10.0 0	0.00.0 0	1.10.0 0	1.85	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.17 4/1	ಸ.ನಂ.173		
8	ಸೀತಾಲಕ್ಷ್ಮಮ್ಮ ಕೋಂ ವೆಂಕೋಬರಾವ್	38/1	ಮಿಷ್ಕಿ	0.17.0 4	0.02.0 4	0.15.0 0	0.6 0	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.38 /2	ಸ.ನಂ.39		
9	ಶ್ರೀನಿವಾಸ್ ಗೌಡ ಬಿನ್ ಲೇ.ನಾರಾಯಣಸ್ವಾಮಿ -ಭೂ.ಪ.	38/2	ಮಿಷ್ಕಿ	0.18.0 0	0.03.0 0	0.15.0 0	0.6 0	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.36	ಸ.ನಂ.38/1		
								0.05. 08	0.000. 00	0.05. 08							

7	ಎಸ್ ಆರ್ ಮುರಳಿ ಬಿನ್ ಲೇ ರಾಮಸ್ವಾಮಿ ರೆಡ್ಡಿ ಎಸ್ ಆರ್ ಪ್ರದೀಪ ಬಿನ್ ಲೇ ರಾಮಸ್ವಾಮಿ ರೆಡ್ಡಿ	43/1	ಮಿಷ್ಕಿ	6.03.00	0.00.0	6.03.00	8.39											
8	ಎಸ್.ನಾರಾಯಣರೆಡ್ಡಿ ಬಿನ್ ಲೇ. ದೊಡ್ಡಮುನಿಸ್ವಾಮಿ ರೆಡ್ಡಿ	43/2	ಮಿಷ್ಕಿ	1.11.00	0.02.00	1.09.00	1.69	0.00.08	0.00.00	0.00.08		ಉಳಿಕೆ	ರಸ್ತೆ	ಸ.ನಂ.42	ಸ.ನಂ1 & ಗ್ರಾಮ			
9	ಎಸ್.ನಾರಾಯಣರೆಡ್ಡಿ ಬಿನ್ ಲೇ. ದೊಡ್ಡಮುನಿಸ್ವಾಮಿ ರೆಡ್ಡಿ	43/3	ಮಿಷ್ಕಿ	0.34.00	0.03.00	0.03.00	1.07											
ಒಟ್ಟು								0.03.12	0.00.00	0.03.12								
ಗ್ರಾಮದ ಹೆಸರು : ಜ್ಯೋತಿಸುರ		ಹೋಬಳಿ : ಬಿದರಹಳ್ಳಿ		ತಾಲ್ಲೂಕು : ಬೆಂಗಳೂರು ಪೂರ್ವ						ಜಿಲ್ಲೆ : ಬೆಂಗಳೂರು ನಗರ								
1	ಎಂ.ವಿಜಯಕುಮಾರಿ ಕೋಂ ಲೇ.ಎನ್.ಕೃಷ್ಣಪ್ಪ	142	ಮಿಷ್ಕಿ	4.18.00	0.00.00	4.18.00	6.64	0.00.04	0.00.00	0.00.04		ಉಳಿಕೆ	ಸ.ನಂ.38	ಸ.ನಂ.141	ಸ.ನಂ.138			
2	ಎಂ. ಜಯಲಕ್ಷ್ಮೀ ಕೋಂ ಮಹೇಂದ್ರನಾಥ	134/1	ಮಿಷ್ಕಿ	2.32.00	0.00.00	2.32.00	4.18	0.00.12	0.00.00	0.00.12		ಉಳಿಕೆ	ರಸ್ತೆ ಸ.ನಂ.138	ಸ.ನಂ.112	ರಸ್ತೆ ಉಳಿಕೆ			
3	ಎಂ ಕೆಂಪೇಗೌಡ ಮಂಜುನಾಥ ಎಂ. ಡಿ.ಅವನೀಂದ್ರಕುಮಾರ್ ಬಿನ್ ಲೇ.ಪಾಪರಾವ್ ಡಿ.ಅವನೀಂದ್ರಕುಮಾರ್ ಬಿನ್ ಲೇ.ಪಾಪರಾವ್ ಆರ್.ಸಂಪತ್	110/2	ಮಿಷ್ಕಿ	11.34.00	0.28.00	11.06.00	15.35	0.01.04	0.00.00	0.01.04		ಉಳಿಕೆ	ರಸ್ತೆ	ಸ.ನಂ.142	ಸ.ನಂ.41			

	ಕುಮಾರ್ ಬಿನ್ ಎಂ ರಾಜಗೋಪಾಲ್																		
4	ಜಿ.ವೆಂಕಟೇಶ್ ಬಿನ್ ಗುರಪ್ಪ	141/1	ಮಿಷಿ	2.36. 00	0.00.0 0	2.36. 00	4.3 3	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.11 2	ಸ.ನಂ.141/ 2				
5	ಆಂಜನಮ್ಮ ಕೋಂ ಅಶ್ವಥಯ್ಯ	141/2	ಮಿಷಿ	0.26. 00	0.00.0 0	0.26. 00	0.9 7	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.14 1/1	ಸ.ನಂ.141/ 3				
6	ಆಂಜನಮ್ಮ ಕೋಂ ಅಶ್ವಥಯ್ಯ	141/3	ಮಿಷಿ	0.26. 00	0.00.0 0	0.26. 00	0.9 7	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.14 1/2	ಸ.ನಂ.141/ 4				
7	ಆಂಜನಮ್ಮ ಕೋಂ ಅಶ್ವಥಯ್ಯ	141/4	ಮಿಷಿ	0.28. 00	0.00.0 0	0.28. 00	1.04	0.00. 04	0.00.0 0	0.00. 04		ಉಳಿಕೆ	ರಸ್ತೆ	ಸ.ನಂ.14 1/3	ಸ.ನಂ.142				
	ಒಟ್ಟು							0.03. 04	0.00.0 0	0.03. 04									
ಗ್ರಾಮದ ಹೆಸರು :				ಹೋಬಳಿ : ಚಿನ್ನರಾಯನಪಟ್ಟಣ							ತಾಲ್ಲೂಕು : ದೇವನಹಳ್ಳಿ				ಜಿಲ್ಲೆ : ಬೆಂಗಳೂರು ಗ್ರಾಮಾಂತರ				
ಹಂದರಹಳ್ಳಿ																			
1	ತಮ್ಮಣ್ಣ ಬಿನ್ ಲೇ.ಮುನಿಕೆಂಪಯ್ಯ ಉ.ಅಪ್ಪಯ್ಯಣ್ಣ	118/2	ಮಿಷಿ	0.25. 00	0.00.0 0	0.25. 00	3.7 0	0.01.0 0	0.00.0 0	0.01.0 0		ಸ.ನಂ.119	ಉಳಿಕೆ	ರಸ್ತೆ	ಉಳಿಕೆ				
2	ಎಂ.ನಾಗರಾಜು ಬಿನ್ ಮುನಿಪಾಪಣ್ಣ	130/1	ಮಿಷಿ	0.04. 00	0.00.0 0	0.04. 00	0.15	0.00. 08	0.00.0 0	0.00. 08		ರಸ್ತೆ	ಸ.ನಂ.13 0/2	ಸ.ನಂ.13 0/2	ಸ.ನಂ.130/ 2				
3	ಎಂ.ನಾಗರಾಜು ಬಿನ್ ಮುನಿಪಾಪಯ್ಯ ಎಂ.ಕೃಷ್ಣಪ್ಪ ಬಿನ್ ಮುನಿಪಾಪಯ್ಯ	130/2	ಮಿಷಿ	2.05. 00	0.10.0 0	1.35.0 0	2.8 0	0.02. 04	0.00.0 0	0.02. 04		ರಸ್ತೆ	ಉಳಿಕೆ	ಉಳಿಕೆ	ಸ.ನಂ.131				
4	ರಾಮಕೃಷ್ಣ ಕೋಂ ಲೇಟ್ ಹನುಮಂತರಾಯಪ್ಪ	164/4	ಮಿಷಿ	0.37. 00	0.00.0 0	0.37. 00	1.48	0.01.0 0	0.00.0 0	0.01.0 0		ಉಳಿಕೆ	ರಸ್ತೆ ಸ.ನಂ.10 9	ಉಳಿಕೆ	ಸ.ನಂ.164/ 5				
5	ಎಂ.ವಿಜಯಮ್ಮ ಬಿನ್ ಆರ್ ಮುನಿಶಾಮಪ್ಪ	164/5	ಮಿಷಿ	0.02. 00	0.00.0 0	0.02. 00	0.0 9	0.01.0 4	0.00.0 0	0.01.0 4		ಉಳಿಕೆ	ರಸ್ತೆ	ಸ.ನಂ.16 4/4	ಸ.ನಂ.166				
6	ಬೂದಿಗೇರೆ ಸಮಾಧಿ ಸ್ಥಳ	145	ಕೆರೆ	2.31.0 0	0.15.0 0	2.16.0 0	3.5 8	L- 0.01. 00	0.00. 00	L- 0.01. 00		ಉಳಿಕೆ	ರಸ್ತೆ	ಸ.ನಂ.14 4	ಸ.ನಂ.112				

ಗ್ರಾಮದ ಹೆಸರು : ಶಿಂಗಹಳ್ಳಿ		ಹೋಬಳಿ : ಜಾಲ					ತಾಲ್ಲೂಕು : ಯಲಹಂಕ					ಜಿಲ್ಲೆ : ಬೆಂಗಳೂರು ನಗರ					
1	ಗೋಮಾಳ ತಿಮ್ಮಣ್ಣ ಬಿನ್ ಸೊಣ್ಣಪ್ಪ ಅಂಜನಪ್ಪ ಬಿನ್ ಕೆಂಪಣ್ಣ ರಾಮಕೃಷ್ಣಪ್ಪ ಬಿನ್ ಬಯಣ್ಣ ಪಾರ್ವತಮ್ಮ ಕೋಂ ಕೃಷ್ಣಪ್ಪ ರತ್ನಮ್ಮ ಕೋಂ ಶಿವಣ್ಣ ಗೋಪಾಲಕೃಷ್ಣ ಬಿನ್ ಶಾಮಣ್ಣ ಗೋವಿಂದಪ್ಪ ಬಿನ್ ಮುನಿಶಾಮಪ್ಪ ಗೋವಿಂದಪ್ಪ ಬಿನ್ ಕರಿಯಪ್ಪ ಪ್ರೇಮ ಕೋಂ ಎಂ ಮುನಿರಾಜು ಪಿಳ್ಳಮ್ಮ ಬಿನ್ ನಂಜಪ್ಪ ಕೆ.ಆಂಜಿನಪ್ಪ ಬಿನ್ ಜಿ. ಕೆಂಪಣ್ಣ ವಿ.ವೆಂಕಟೇಶ್ ಬಿನ್ ವೆಂಕಟರಮಣಪ್ಪ ಹೆಚ್.ವಿ.ಪ್ರೇಮ್ ಕುಮಾರ್ ಬಿನ್ ವೆಂಕಟಸ್ವಾಮಿ ರತ್ನಮ್ಮ ಕೋಂ ರಾಮಕೃಷ್ಣಪ್ಪ ಆನಂದಮ್ಮ ಕೋಂ ರಾಮಕೃಷ್ಣಪ್ಪ ಕೆ.ನಾರಾಯಣಸ್ವಾಮಿ ಬಿನ್ ಕೆಂಪಣ್ಣ ಕೆ.ಜಗದೀಶ್ ಬಿನ್	6	ಮು ಕ್ಕಿ	308.15.0 0	0.00.0 0	308.15.0 0	0.0 0	L- 0.16.12	0.00.0 0	0.16.12	ರಸ್ತೆ	ಉಳಿಕೆ	ಸ.ನಂ.6&1 2	ಸ.ನಂ.15			
								R- 0.05.12	0.00.0 0	0.05.1 2	ಉಳಿಕೆ	ರಸ್ತೆ	ಸ.ನಂ.12	ಸ.ನಂ.15			

1	ಮಂಜುನಾಥ ಬಿನ್	69/8	ಮಿ	0.05.00	0.00.00	0.05.00	0.21												
2	ಚನ್ನಕೃಷ್ಣಪ್ಪ ವಿ																		
1	ಗೋವಿಂದಪ್ಪ ಬಿನ್	69/9	ಮಿ	0.01.00	0.00.00	0.01.00	0.04												
3	ಲೇಟ್ ಮುನಿಶಾಮಪ್ಪ																		
ಒಟ್ಟು								0.25.12	0.00.00	0.25.12									
ಗ್ರಾಮದ ಹೆಸರು : ಮೈಲನಹಳ್ಳಿ								ಹೋಬಳಿ : ಜಾಲ				ತಾಲ್ಲೂಕು : ಯಲಹಂಕ				ಜಿಲ್ಲೆ : ಬೆಂಗಳೂರು ನಗರ			
1		ಗ್ರಾಮತಾಣಾ						L- 0.05.00.	0.00.00	0.05.00	ಸ.ನಂ.23	ಸ.ನಂ.36	ರಸ್ತೆ	ಉಳಿಕೆ					
								R- 0.02.08	0.00.00	0.02.08	ಸ.ನಂ.23	ಸ.ನಂ.39	ಉಳಿಕೆ	ರಸ್ತೆ					
2		ಗ್ರಾಮತಾಣಾ						0.00.12	0.00.00	0.00.12	ರಸ್ತೆ	ಉಳಿಕೆ	ರಸ್ತೆ	ಸ.ನಂ.106					
3	ಲಚ್ಚಣ್ಣ ಕೃಷ್ಣಪ್ಪ ನಾರಾಯಣಪ್ಪ ಮುನಿಯಪ್ಪ ಬಿನ್ ಮುನಿಯಪ್ಪ ಕೆ.ಎಂ.ಕೆಂಪಣ್ಣ ಬಿನ್ ಎಸ್.ಮುನಿಯಪ್ಪ ಪದ್ಮಮ್ಮ ಕೋಂ ವೈ.ಮುನಿರಾಜು ಶ್ರೀನಿವಾಸ್ ಬಿನ್ ವೈ.ಮುನಿರಾಜು ಶೋಭ ಬಿನ್ ವೈ.ಮುನಿರಾಜು ವಿನೋದ ಬಿನ್ ವೈ.ಮುನಿರಾಜು ನೇತ್ರಾವತಿ ಬಿನ್ ವೈ.ಮುನಿರಾಜು	36/1	ಮಿ	0.33.00	0.00.00	0.33.00	6.25	0.00.12	0.00.00	0.00.12	ಸ.ನಂ.36/2	ಸ.ನಂ.35	ರಸ್ತೆ	ಉಳಿಕೆ					

4	ಲಚ್ಚಣ್ಣಿ ಬಿನ್ ಮುನಿಯಪ್ಪಮುನಿವೀರಪ್ಪ ಬಿನ್ ಮುನಿಯಪ್ಪನಾರಾಯಣ ಪ್ಪ ಬಿನ್ ಮುನಿಯಪ್ಪಮುನಿಯಪ್ಪ ಬಿನ್ ಮುನಿಯಪ್ಪಕೆ.ಎಂ.ಕೆಂಪ ಣ್ಣಿ ಬಿನ್ ಎಸ್.ಮುನಿಯಪ್ಪ ಕೆ.ಎಂ.ಉಮೇಶ್ ಬಿನ್ ಎಸ್.ಮುನಿಯಪ್ಪ	36/2	ಖು ಷ್ಕಿ	0.37.00	0.01.0 0	0.36.00	6.81	0.01.00	0.00.0 0	0.01.0 0	ಸ.ನಂ.25	ಸ.ನಂ.36/1	ರಸ್ತೆ	ಉಳಿಕೆ			
5	ಕೆ.ಸೀತಪ್ಪ ಬಿನ್ ಎಸ್.ಕೆಂಪಣ್ಣ ಕೆ.ಆನಂದ್ ಬಿನ್ ಎಸ್.ಕೆಂಪಣ್ಣ ಕೃಷ್ಣಮೂರ್ತಿ ಬಿನ್ ಲೇಟ್ ಎಸ್ ವೆಂಕಟಪ್ಪ ವಿ ಚಂದ್ರಪ್ಪ ಬಿನ್ ಎಸ್ ವೆಂಕಟಪ್ಪ ಕೆ.ಬಿ.ಲೋಕೇಶ್ ಬಿನ್ ಲೇಟ್ ಎಸ್ ಭೈರಪ್ಪ ಕೆ.ಬಿ.ಅಶೋಕ್ ಬಿನ್ ಲೇಟ್ ಎಸ್ ಭೈರಪ್ಪ ಕೆ.ಬಿ. ರಮೇಶ್ ಬಿನ್ ಲೇಟ್ ಎಸ್ ಭೈರಪ್ಪ ಕೆ.ಬಿ.ಮಂಜುನಾಥ ಬಿನ್ ಲೇಟ್ ಎಸ್ ಭೈರಪ್ಪ ಕೆ.ಎಂ.ಕೆಂಪಣ್ಣ ಬಿನ್ ಎಸ್.ಮುನಿಯಪ್ಪ ಕೆ.ಎಂ.ಉಮೇಶ್ ಬಿನ್ ಎಸ್.ಮುನಿಯಪ್ಪ ವೈ ಶ್ರೀನಿವಾಸ್ ಬಿನ್ ಲೇಟ್ ಎಸ್ ಯರಪ್ಪ	112/1	ಖು ಷ್ಕಿ	1.00.00	0.00.0 0	1.00.00	1.86	R- 0.03.00	0.00.0 0	0.03.0 0	ಸ.ನಂ.20	ಉಳಿಕೆ	ಸ.ನಂ.20	ಸ.ನಂ.20			
								L- 0.00.12	0.00.0 0	0.00.1 2	ಉಳಿಕೆ	ರಸ್ತೆ	ಸ.ನಂ.20	ಸ.ನಂ.20			

6	ಕರಗಪ್ಪ ಬಿನ್ ಕುಂಟಲೂರು ರಾಮಯ್ಯ ತಿರುಪತಿ ರಾವ್ ಬಿನ್ ಪಂಗನಾಗಯ್ಯ	54/1ಎ	ಖು ಷ್ಟಿ	1.20.00	0.00.0 0	1.20.00	4.0 1	0.03.12	0.00.0 0	0.03.1 2	ಸ.ನಂ.54/ 2	ಸ.ನಂ.51	ರಸ್ತೆ	ಉಳಿಕೆ			
7	ರಾಧಿಕ	54/2	ಖು ಷ್ಟಿ	0.11.00	0.00.0 0	0.11.00	0.7 4	0.01.08	0.00.0 0	0.01.0 8	ಹಳ್ಳ	ಸ.ನಂ.54/1 ಎ	ರಸ್ತೆ	ಉಳಿಕೆ			
8	ಸೋಣ್ಣಪ್ಪ ಬಿನ್ ಮುನಿಬೈರಪ್ಪ ನಾಗೇಶ್ ಬಿನ್ ಲೇ ರಾಮಣ್ಣ ಚನ್ನಮ್ಮ ಕೋಂ ಲೇ ಅಶ್ವಥಪ್ಪ ಶಿವಣ್ಣ ಬಿನ್ ಲೇ ಅಶ್ವಥಪ್ಪ ಬೈರೇಗೌಡ ಬಿನ್ ಲೇ ಅಶ್ವಥಪ್ಪ ರಾಮಕೃಷ್ಣಪ್ಪಬಿನ್ ಲೇ ಅಶ್ವಥಪ್ಪ ಶೋಭ ಬಿನ್ ಲೇ ಅಶ್ವಥಪ್ಪ	52/1	ಖು ಷ್ಟಿ	0.18.00	0.00.0 0	0.18.00	0.13	0.00.08	0.00.0 0	0.00.0 8	ಉಳಿಕೆ	ರಸ್ತೆ	ಸ.ನಂ.51	ಸ.ನಂ.52/ 19			

9	ನಾರಾಯಣಸ್ವಾಮಿ ಬಿನ್ ಲೇ ಮುನಿಕುಳ್ಳಪ್ಪವಂ ಬೈರಪ್ಪ ಬಿನ್ ಲೇ ಮುನಿಕುಳ್ಳಪ್ಪಅನಸೂಯ ಮ್ಮ ಕೋಂ ಲೇ ಆಂಜಿನಪ್ಪವಂ ಮುನಿಯಪ್ಪ ಬಿನ್ ಲೇ ಮುನಿಕುಳ್ಳಪ್ಪವಂ ಕೃಷ್ಣಪ್ಪ ಬಿನ್ ಲೇ ಮುನಿಕುಳ್ಳಪ್ಪವಂ ಕಾಂತರಾಜ ಬಿನ್ ಲೇ ಮುನಿಕುಳ್ಳಪ್ಪಪಿಳ್ಳಮುನಿಯ ಮ್ಮ ಬಿನ್ ಲೇ ಮುನಿಕುಳ್ಳಪ್ಪಕರಗಮ್ಮ ಬಿನ್ ಲೇ ಮುನಿಕುಳ್ಳಪ್ಪಮುನಿಯಮ್ಮ ಬಿನ್ ಲೇ ಮುನಿಕುಳ್ಳಪ್ಪರವಿಕುಮಾರ್ ಬಿನ್ ಲೇ ಆಂಜಿನಪ್ಪ ತಮ್ಮೇಗೌಡ ಬಿನ್ ಲೇ ಆಂಜಿನಪ್ಪ ಶಾಮಲ ಬಿನ್ ಲೇ ಆಂಜಿನಪ್ಪ	52/6	-	0.15.00	0.00.0 0	0.15.00	0.5 9	0.00.08	0.00.0 0	0.00.0 8	ಉಳಿಕೆ	ರಸ್ತೆ	ಸ.ನಂ.52/ 19	ಸ.ನಂ.53			
1 0	ನಳಿನಾಕ್ಷಿ ಕೋಂ ಕಾಂತರಾಜು	52/19	-	0.01.08	0.00.0 0	0.01.08	0.0 6	0.00.04	0.00.0 0	0.00.0 4	ಉಳಿಕೆ	ರಸ್ತೆ	ಸ.ನಂ.52/ 1	ಸ.ನಂ.52/ 6			
	ಒಟ್ಟು							0.20.04	0.00.0 0	0.20.0 4							

ರಸ್ತೆ ಸಂಖ್ಯೆ-೦೧ (ಬೆಂಗಳೂರು ಪೂರ್ವ- ಯಲಹಂಕ-ದೇವನಹಳ್ಳಿ-ಬೂದಿಗರೆ-ಮೈಲನಹಳ್ಳಿ)

ಘೋಷ್ವಾರ

ಕ್ರಮ ಸಂಖ್ಯೆ	ಜಿಲ್ಲೆ	ತಾಲ್ಲೂಕು	ಹೋಬಳಿ	ಗ್ರಾಮದ ಹೆಸರು	ಭೂಸ್ವಾಧೀನಕ್ಕೆ ಒಳಪಡುವ ಜಮೀನಿನ ಒಟ್ಟು ವಿಸ್ತೀರ್ಣ		
					ಒಟ್ಟು ಎ-ಗು-ಆಣೆ	ಖರಾಬು ಎ-ಗು-ಆಣೆ	ಉಳಿಕೆ ಎ-ಗು-ಆಣೆ
1	2	3	4	5	6	7	8
1	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಚೇಮಸಂದ್ರ	0.04.04	0.00.00	0.04.04
2	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಬೊಮ್ಮೇನಹಳ್ಳಿ	0.00.08	0.000.00	0.00.08
3	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಮಂಡೂರು	0.05.08	0.000.00	0.05.08
4	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಹಂಚರಹಳ್ಳಿ	0.01.00	0.00.00	0.01.00
5	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಶೃಂಗಾರಪುರ	0.03.12	0.00.00	0.03.12
6	ಬೆಂಗಳೂರು	ಬೆಂಗಳೂರು ಪೂರ್ವ	ಬಿದರಹಳ್ಳಿ	ಜ್ಯೋತಿಪುರ	0.03.04	0.00.00	0.03.04
ಒಟ್ಟು					0.18.04	0.00.00	0.18.04
7	ಬೆಂಗಳೂರು ಗ್ರಾಮಾಂತರ	ದೇವನಹಳ್ಳಿ	ಚನ್ನರಾಯಪಟ್ಟಣ	ಹಂದರಹಳ್ಳಿ	0.14.00	0.00.00	0.14.00
ಒಟ್ಟು					0.14.00	0.00.00	0.014.00

8	ಬೆಂಗಳೂರು	ಯಲಹಂಕ	ಜಾಲ	ಗೊಲ್ಲಹಳ್ಳಿ	0.01.00	0.00.00	0.01.00
9	ಬೆಂಗಳೂರು	ಯಲಹಂಕ	ಜಾಲ	ಶಿಂಗಹಳ್ಳಿ	0.25.12	0.00.00	0.25.12
10	ಬೆಂಗಳೂರು	ಯಲಹಂಕ	ಜಾಲ	ಮೈಲನಹಳ್ಳಿ	0.20.04	0.00.00	0.20.04
ಒಟ್ಟು					1.07.00	0.00.00	1.07.00
ಒಟ್ಟು					1.39.04	0.00.00	1.39.04

ಸಂ: ಲೋಇ 77 ಇಎಪಿ 2019

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸಹಿ/-
(ಡಾ|| ಹೆಚ್.ಆರ್. ಶಿವಕುಮಾರ್)
ವಿಶೇಷ ಭೂಸ್ವಾಧೀನಾಧಿಕಾರಿ
ಕೆಆರ್‌ಡಿಸಿಎಲ್, ಬೆಂಗಳೂರು.

ಸಹಿ/-
(ಶಿವಕುಮಾರ್ ಬಿ.ಎಸ್)
ಮುಖ್ಯ ಇಂಜಿನಿಯರ್,
ಕೆಆರ್‌ಡಿಸಿಎಲ್ ಹಾಗೂ ಹೆದ್ದಾರಿ ಪ್ರಾಧಿಕಾರಿ,
ಬೆಂಗಳೂರು.

ಸಹಿ/-
(ರಾಮಚಂದ್ರಪ್ಪ ಕೆ.ಎನ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ)
ಲೋಕೋಪಯೋಗಿ ಇಲಾಖೆ

PR-167

ಕರ್ನಾಟಕ ಸರ್ಕಾರ
ಲೋಕೋಪಯೋಗಿ ಸಚಿವಾಲಯ
(ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ)
ರಾಜ್ಯ ಹೆದ್ದಾರಿ 1964ರ ಕಲಂ 15ರ ಹೆಚ್ಚುವರಿ ಅಧಿಸೂಚನೆ

ಸಂಖ್ಯೆ: ಲೋಇ 02 ಇಎಪಿ 2021

ದಿನಾಂಕ: 12-02-2021

ಮಂಗಳೂರು-ಲಕ್ಷ್ಮೇಶ್ವರ (ರಾಜ್ಯ ಹೆದ್ದಾರಿ ಸಂ. 73) ರ ಕಿ.ಮೀ. 229.000 ರಿಂದ 248.40 ರವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯ ಹೊಸೂರು ವೃತ್ತದಿಂದ ಧಾರವಾಡ ಜುಬ್ಬಿ ವೃತ್ತದವರೆಗೆ ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶಕ್ಕಾಗಿ ಹಾಗೂ ಬಿ.ಆರ್.ಟಿ.ಎಸ್. ಯೋಜನೆಗಾಗಿ, ಅವಶ್ಯವಾಗಿರುವ ಜಮೀನುಗಳನ್ನು ಕರ್ನಾಟಕ ಹೆದ್ದಾರಿ ಕಾಯ್ದೆ 1964 ಕಲಂ 15 ರಡಿ ಭೂ-ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆಯನ್ನು ಸರ್ಕಾರದ ಕ್ರಮಾಂಕ ಲೋ.ಇ.:112:ಇಎಪಿ:2012 (ಪಿ1), ಬೆಂಗಳೂರು ದಿನಾಂಕ. 21.11.2012 ರ ಕೆಳಗೆ ಘೋಷಿಸಿ ಕರ್ನಾಟಕ ರಾಜ್ಯಪತ್ರ ದಿನಾಂಕ. 22.11.2012 ರಲ್ಲಿ ಪ್ರಕಟಿಸಿದ್ದು ಇರುತ್ತದೆ. ಇದನ್ನಾದರಿಸಿ ಅವಶ್ಯವಿರುವ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಂಡು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಧಾರವಾಡ ಶಹರ ವ್ಯಾಪ್ತಿಯ ಹೊಸಯಲ್ಲಾಪೂರ ಟೋಲ್ ನಾಕಾ ಹತ್ತಿರ ಮಳೆಗಾಲದಲ್ಲಿ ಹೆದ್ದಾರಿಯ ಮೇಲೆ ನೀರು ಶೇಖರಣೆಗೊಂಡು ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯಾಗುತ್ತಿರುವ ಕಾರಣ ಮಳೆ ನೀರನ್ನು ಸರಾಗವಾಗಿ ಸಾಗಿಸುವ ನಿಟ್ಟಿನಲ್ಲಿ ಸಿ.ಡಿ. ನಿರ್ಮಿಸಲು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಹೆಚ್ಚುವರಿ ಜಮೀನು ಅತ್ಯವಶ್ಯವಾಗಿದೆ ಎಂದು ಮುಖ್ಯ ಅಭಿಯಂತರರು, ಕೆಆರ್‌ಡಿಸಿಎಲ್, ಬೆಂಗಳೂರು ರವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ ಸಿ.ಡಿ. ನಿರ್ಮಿಸುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದುದರಿಂದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಜಮೀನು ಸಿ.ಡಿ ನಿರ್ಮಿಸಲು ಅವಶ್ಯಕವಾಗಿದೆ ಎಂದು ಈ ಮೂಲಕ ಘೋಷಿಸಲಾಗಿದೆ. ಕರ್ನಾಟಕ ರಾಜ್ಯ ಹೆದ್ದಾರಿ ಕಾಯ್ದೆ 1964 ರ ಅಡಿಯಲ್ಲಿ ಈ ಕೆಳಕಂಡ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಅಥವಾ ಮುಖ್ಯ ಅಭಿಯಂತರರು, ಕೆಆರ್‌ಡಿಸಿಎಲ್, ಬೆಂಗಳೂರು (ರಾಜ್ಯ ಹೆದ್ದಾರಿ ಪ್ರಾಧಿಕಾರಿ) ಪರವಾಗಿ ಪ್ರತಿನಿಧಿಸುವವರನ್ನು ತಡೆಯುವುದಾಗಲಿ ಅಥವಾ ಅಡ್ಡಿಪಡಿಸುವುದಾಗಲಿ ಮಾಡಕೂಡದೆಂದು ಈ ಜಮೀನುಗಳಲ್ಲಿ ಆಸಕ್ತಿ ಹೊಂದಿರುವ ಎಲ್ಲಾ ವ್ಯಕ್ತಿಗಳಿಗೆ ಈ ಮೂಲಕ ಸೂಚಿಸಲಾಗಿದೆ.

ಈ ಅಧಿಸೂಚನೆ ಪ್ರಕಟಣೆಯಾದ ನಂತರ ಮುಖ್ಯ ಅಭಿಯಂತರರು, ಕೆಆರ್‌ಡಿಸಿಎಲ್, ಬೆಂಗಳೂರು (ರಾಜ್ಯ ಹೆದ್ದಾರಿ ಪ್ರಾಧಿಕಾರಿ) ರವರ ಅನುಮತಿಯಿಲ್ಲದೇ ಸದರಿ ಜಮೀನುಗಳನ್ನು ವಿಲೆ ಮಾಡುವ ಒಪ್ಪಂದದ ಕ್ರಯ, ಕರಾರು, ಭೋಗ್ಯ, ಲೀಜ್, ಅದಲು ಬದಲು ವಗೈರೆ ಮಾಡುವಂತಿಲ್ಲ. ಸದರಿ ಜಮೀನುಗಳಲ್ಲಿ ಈ ಅಧಿಸೂಚನೆ ಪ್ರಕಟಣೆಯ ನಂತರ ಕಟ್ಟಡಗಳ ನಿರ್ಮಾಣ ಮತ್ತಿತರ ಆಭಿವೃದ್ಧಿ ಕೆಲಸಗಳನ್ನು ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಪರಿಹಾರ ಹಣ ನಿಗದಿ ಮಾಡುವಾಗ ಅಂತಹ ವ್ಯವಹಾರದ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

ಸದರಿ ಜಮೀನುಗಳ ವಿವರಗಳನ್ನು ಪರಿಶೀಲನೆಗಾಗಿ ಮುಖ್ಯ ಅಭಿಯಂತರರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ/ಹೆಚ್.ಡಿ.ಬಿ.ಆರ್.ಟಿ.ಎಸ್ ಕಂ. ನಿ. ಹುಬ್ಬಳ್ಳಿ, ಕಾರ್ಯಪಾಲಕ ಇಂಜಿನಿಯರ್, ಕೆಆರ್‌ಡಿಸಿಎಲ್, ಯೋಜನಾ ಕಛೇರಿ, ಹುಬ್ಬಳ್ಳಿ ಹಾಗೂ ಧಾರವಾಡ ತಹಶೀಲ್ದಾರರವರ ಕಛೇರಿಯಲ್ಲಿ ಇಡಲಾಗಿದೆ.

ಷೆಡ್ಯೂಲ್

ಗ್ರಾಮ : ಹೊಸ ಯಲ್ಲಾಪುರ			ಹೋಬಳಿ: ಧಾರವಾಡ							ತಾಲೂಕು: ಧಾರವಾಡ				ಜಿಲ್ಲೆ: ಧಾರವಾಡ		
ಕ್ರ. ಸಂ.	ಹೆಸರು (ಆರ್.ಟಿ.ಸಿ. ಪ್ರಕಾರ)	ಸಿಟಿಎಸ್ ನಂ.	ಜಮೀನಿನ ವಿವರ				ಭೂಸ್ವಾಧೀನಕ್ಕೆ ಒಳಪಡುವ ಕ್ಷೇತ್ರ			ಆಕಾರ	ಚೆಕ್‌ಬಂದಿ				ಪ್ರಾಪರ್ಟಿ ರಜಿಸ್ಟರ್ ಕಾರ್ಡಿನ ಪ್ರಕಾರ (ಚ.ಮೀ)	
			ತರಹೆ	ಆಕಾರ ಬಂದಿನಂತೆ ವಿಸ್ತೀರ್ಣ	ಖರಾಬು	ಉಳಿ	ಆಕಾರ	ಐನು	ಖರಾಬು		ಒಟ್ಟು (ಚ.ಮೀ.)	ಪೂರ್ವ	ಪಶ್ಚಿಮ	ಉತ್ತರ		ದಕ್ಷಿಣ
1	ಕಲ್ಲೇಶ್ವರ ರುದ್ರಪ್ಪ ಹಳ್ಳಿಕೇರಿ	323/2	ಬಿನ್ ಶೇತ್ಕಿ	-	-	-	-	-	-	129.79	-	ಸಿಟಿಎಸ್ ನಂ. 323/3/ಎ & 323/2 ಪೈಕಿ	ಸಿಟಿಎಸ್ ನಂ. 342ಎ/15 & 342 ಎ/16	ಇದೇ ಜಮೀನಿನ ಉಳಿದ ಜಾಗೆ	ಇದೇ ಜಮೀನಿನ ಪೈಕಿ ಈಗಾಗಲೇ ಬಿಆರ್‌ಟಿಎಸ್‌ಗೆ ಭೂಸ್ವಾಧೀನವಾದ ಜಾಗೆ	1214.05
ಒಟ್ಟು										129.79						1214.05

ಸಹಿ/-
(ಜಯಶ್ರೀ ಶಿಂತ್ರಿ)
ವಿಶೇಷ ಭೂಸ್ವಾಧೀನಾಧಿಕಾರಿ
ಹೆಚ್‌ಡಿಬಿಆರ್‌ಟಿಎಸ್/ಕೆಆರ್‌ಡಿಸಿಎಲ್

ಸಹಿ/-
(ಶಿವಕುಮಾರ್ ಬಿ. ಎಸ್)
ಮುಖ್ಯ ಇಂಜಿನಿಯರ್,
ಕೆಆರ್‌ಡಿಸಿಎಲ್ ಹಾಗೂ ಹೆದ್ದಾರಿ ಪ್ರಾಧಿಕಾರಿ,
ಬೆಂಗಳೂರು

ಸಹಿ/-
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ರಾಮಚಂದ್ರಪ್ಪ ಕೆ. ಎನ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಬಾಹ್ಯ ಅನುದಾನಿತ ಯೋಜನೆಗಳು (ಇಎಪಿ) ಲೋಕೋಪಯೋಗಿ ಇಲಾಖೆ

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಬಿ 08 ಎಸ್.ಪಿ.ಕೊ(ಇ) 2020

ಕರ್ನಾಟಕ ಸರ್ಕಾರ ಸಚಿವಾಲಯ,

ವಿಕಾಸ ಸೌಧ,

ಬೆಂಗಳೂರು, ದಿನಾಂಕ 20.02.2021

ತಿದ್ದುಪಡಿ ಅಧಿಸೂಚನೆ

ಸರ್ಕಾರವು ಕೆ.ಐ.ಎ.ಡಿ.ಬಿ. ಕಾಯ್ದೆ 1966ರ ವಿಧಿ 28(4)ರ ಅಂತಿಮ ಅಧಿಸೂಚನೆ ಸಂಖ್ಯೆ ಸಿಬಿ 08 ಎಸ್.ಪಿ.ಕೊ(ಇ) 2020 ದಿನಾಂಕ 21.05.2020 ರನ್ವಯ ಮಸ್ತೇನಹಳ್ಳಿ 1ನೇ ಹಂತದ ಕೈಗಾರಿಕಾ ಪ್ರದೇಶದ ರಸ್ತೆ ಸಂಪರ್ಕಕ್ಕಾಗಿ ಹಾಗೂ ಕೈಗಾರಿಕಾ ಪ್ರದೇಶದ ವಿಸ್ತರಣೆಗಾಗಿ ಅಂದರೆ 2ನೇ ಹಂತದ ಕೈಗಾರಿಕಾ ಪ್ರದೇಶಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕೈದಾರ ಹೋಬಳಿ, ತಳಗವಾರ, ಮಲ್ಲಾಪುರ, ಮಾರಪ್ಪಲ್ಲಿ ಮತ್ತು ಮಸ್ತೇನಹಳ್ಳಿ ಗ್ರಾಮಗಳ ಒಟ್ಟು 414-25¼ ಎಕರೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದ್ದು, ಸದರಿ ಅಧಿಸೂಚನೆಯಲ್ಲಿ ತಳಗವಾರ ಗ್ರಾಮದ ಸರ್ವೆ ನಂ. 147/1 ರಲ್ಲಿ 0-12 ಗುಂಟೆ ಖರಾಬು 0-02 ಗುಂಟೆ ಉಳಿಕೆ 0-10 ಗುಂಟೆ ಮತ್ತು 147/2 ರಲ್ಲಿ 0-14 ಗುಂಟೆ ಜಮೀನು ಸಹ ಒಳಗೊಂಡಿರುತ್ತದೆ (ಖರಾಬು ಇರುವುದಿಲ್ಲ). ಈ ಸರ್ವೆ ನಂಬರಿಗೆ ಸಂಬಂಧಿಸಿದಂತೆ ಖಾತೆದಾರರ ಹೆಸರು ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ ಎಂ. ವಿಜಯಕುಮಾರ್ ಬಿನ್ ಟಿ.ಕೆ. ಮುನಿಯಪ್ಪ ಮತ್ತು ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ ಎಂದು ನಮೂದಿಸಲಾಗಿದೆ. ತಳಗವಾರ ಗ್ರಾಮದ ಸರ್ವೆ ನಂ. 147/1 ಮತ್ತು 147/2 ಎಂದಾಗಿದ್ದು, ಪ್ರಸ್ತುತ ಅರ್ಜಿದಾರರ ಮನವಿಯಂತೆ ಅಳತೆ ಕಾರ್ಯ ಮಾಡಿದಾಗ 147/1 ರಲ್ಲಿ 0-06 ಗುಂಟೆ ಮತ್ತು 147/3 ರಲ್ಲಿ 0-20 ಗುಂಟೆ ಖರಾಬು 0-02 ಗುಂಟೆ ಉಳಿಕೆ 0-18 ಗುಂಟೆ ಜಮೀನು ಒಳಪಡುತ್ತಿದೆ. ಈ ಹಿಂದೆ ಜಿ.ಎಂ.ಸಿ. ಮಾಡುವ ಸಮಯದಲ್ಲಿ ಸರ್ವೆ ನಂ. 147/1 ರ ಜಮೀನು ಮಾತ್ರ ಇದ್ದು, ತದನಂತರ ಪೋಡಿ ದುರಸ್ತಿಯಾಗಿ 147/3 ಎಂದಾಗಿರುತ್ತದೆ. ಆದರಂತೆಯೇ ಸರ್ವೆ ನಂ. 147/1-I ಮತ್ತು 147/1-II ಎಂದು ನಮೂದಿಸಲಾಗಿದ್ದು, ಆದರೆ ಅಂತಿಮ ಅಧಿಸೂಚನೆ ಪ್ರಸ್ತಾವನೆ ಸಲ್ಲಿಸುವ ಸಮಯದಲ್ಲಿ ಬೆರಳಚ್ಚು ಮಾಡುವಾಗ ಕೈತಪ್ಪಿನಿಂದ 147/1 ರಲ್ಲಿ 0-12 ಗುಂಟೆ ಮತ್ತು 147/2 ರಲ್ಲಿ 0-14 ಗುಂಟೆ ಎಂದು ನಮೂದಾಗಿರುತ್ತದೆ.

ಮಲ್ಯಾಪುರ ಗ್ರಾಮದ ಸರ್ವೆ ನಂ. 50 ರ ಪೈಕಿ ವಿಸ್ತೀರ್ಣ 2-09 ಎಕರೆ ಜಮೀನು ಸಹ ಒಳಗೊಂಡಿರುತ್ತದೆ. ಈ ಸರ್ವೆ ನಂಬರಿಗೆ ಸಂಬಂಧಿಸಿದಂತೆ ಖಾತೆದಾರರ ಹೆಸರು ಶ್ರೀಮತಿ ಲಕ್ಷ್ಮಮ್ಮ ಕೋಂ ಪಿಳ್ಳಪ್ಪ ಎಂದು ನಮೂದಿಸಲಾಗಿದೆ. ಶ್ರೀ ಟಿ.ಆರ್. ಗಂಗಾಧರಮೂರ್ತಿ ಬಿನ್ ಲೇಟ್ ಟಿ.ಪಿ. ರಾಜಪ್ಪ ರವರಿಗೆ ಎಂ.ಆರ್. ನಂ. ಹೆಚ್ 8 ಸಂಖ್ಯೆ : ಸಿಎಂಎನ್-1-03585-2016-17, ದಿನಾಂಕ 17.10.2016 ರಂತೆ ಕ್ರಯಕ್ಕೆ ಪಡೆದಿದ್ದು, ಇವರ ಹೆಸರಿಗೆ ಖಾತೆಯಾಗಿದ್ದು, ಮೇಲ್ಕಂಡ ಅಧಿಸೂಚನೆಯಲ್ಲಿ ಶ್ರೀ ಟಿ.ಆರ್. ಗಂಗಾಧರಮೂರ್ತಿ ಬಿನ್ ಲೇಟ್ ಟಿ.ಪಿ. ರಾಜಪ್ಪ ಎಂದು ಹೆಸರು ನಮೂದಾಗಿರುವುದಿಲ್ಲ. ಸದರಿಯವರು ಮಂಡಳಿಯ ವಿಶೇಷ ಭೂಸ್ವಾಧೀನಾಧಿಕಾರಿ ಇವರಿಗೆ ಮನವಿ ಸಲ್ಲಿಸಿ, ಪ್ರಸ್ತಾಪಿತ ಭೂಸ್ವಾಧೀನಕ್ಕೆ ಸಂಪೂರ್ಣ ಒಪ್ಪಿಗೆ ಇರುವುದಾಗಿ ತಿಳಿಸಿ ತನ್ನ ಹೆಸರನ್ನು ಈ ಹಿಂದಿನ ಅಂತಿಮ ಅಧಿಸೂಚನೆಗಳಲ್ಲಿ ಸೇರಿಸಿ, ಪರಿಹಾರ ಪಾವತಿಸುವಂತೆ ಕೋರಿರುತ್ತಾರೆ. ಸದರಿಯವರ ಕೋರಿಕೆ ಮತ್ತು ಕಂದಾಯ ದಾಖಲಾತಿಗಳನ್ನಾದರಿಸಿ, ಈ ಕೆಳಕಂಡಂತೆ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.

ಕಲಂ 28(4)ರ ಅಧಿಸೂಚನೆಯಂತೆ							ತಿದ್ದುಪಡಿಯಾಗಬೇಕಾದ ವಿಸ್ತೀರ್ಣ				
ಕ್ರ. ಸಂ	ಖಾತೆದಾರ ಹೆಸರು	ಅನುಭವ ದಾರರ ಹೆಸರು	ಸರ್ವೆ ನಂಬ ರ್	ಐನು (ಎ-ಗುಂ)	ಖರಾ ಬು (ಎ-ಗುಂ)	ಬಾಕಿ (ಎ-ಗುಂ)	ತಿದ್ದುಪಡಿಯಾಗಬೇಕಾದ ಹೆಸರು	ಸರ್ವೆ ನಂಬ ರ್	ಐನು (ಎ-ಗುಂ)	ಖರಾ ಬು (ಎ-ಗುಂ)	ಬಾಕಿ (ಎ-ಗುಂ)
1	2	3	4	5	6	7	8	9	10	11	12
ಗ್ರಾಮ : ತಳಗವಾರ			ಹೋಬಳಿ : ಕೈವಾರ			ತಾಲ್ಲೂಕು : ಚಿಂತಾಮಣಿ			ಜಿಲ್ಲೆ : ಚಿಕ್ಕಬಳ್ಳಾಪುರ		
1	ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ ಎಂ.ವಿಜಯಕುಮಾರ್ ಬಿನ್ ಟಿ.ಕೆ. ಮುನಿಯಪ್ಪ	ಕೃಷ್ಣಪ್ಪ ಟಿ.ಎಂ. ವಿಜಯಕುಮಾರ್	147/1	0-12	0-02	0-10	ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ	147/1 ಪೈಕಿ	0-06	-	0-06

೧೩೩೩

ಕರ್ನಾಟಕ ರಾಜ್ಯಪತ್ರ, ಸೋಮವಾರ, ೨೨, ಫೆಬ್ರವರಿ, ೨೦೨೧

ಭಾಗ ೩

1	2	3	4	5	6	7	8	9	10	11	12
2	ಕೃಷ್ಣಪ್ಪ ಬಿನ್ ಲೇಟ್ ಹನುಮಂತಪ್ಪ	ಕೃಷ್ಣಪ್ಪ	147/2	0-14	-	0-14	ಟಿ.ಎಂ.ವಿಜಯ ಕುಮಾರ್ ಬಿನ್ ಟಿ.ಕೆ.ಮುನಿಯಪ್ಪ	147/3 ಪೈಕಿ	0-20	0-02	0-18
ಒಟ್ಟು				0-26	0-02	0-24	ಒಟ್ಟು		0-26	0-02	0-24
ಗ್ರಾಮ : ಮಲ್ಲಾಪುರ			ಹೋಬಳಿ : ಕೈವಾರ			ತಾಲ್ಲೂಕು : ಚಿಂತಾಮಣಿ			ಜಿಲ್ಲೆ : ಚಿಕ್ಕಬಳ್ಳಾಪುರ		
100	ಲಕ್ಷ್ಮಮ್ಮ ಕೋಂ ಪಿಳ್ಳಪ್ಪ	ಲಕ್ಷ್ಮಮ್ಮ	50	2-09	-	2-09	ಟಿ.ಆರ್.ಗಂಗಾಧರಮೂ ತಿ.ಬಿನ್ ಲೇಟ್ ಟಿ.ಪಿ.ರಾಜಪ್ಪ	50	2-09	-	2-09
ಒಟ್ಟು				2-09	-	2-09	ಒಟ್ಟು		2-09	-	2-09

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ

(ಎನ್. ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ),
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

PR-169